

ಅಧ್ಯಾಯ-III

ಇತರ ಲೆಕ್ಕ ಪರಿಶೋಧನಾ
ಕಂಡಿಕೆಗಳು

ಅಧ್ಯಾಯ III: ಇತರೆ ಅನುಸರಣೆ ಲೆಕ್ಕಪರಿಶೋಧನಾ ಕಂಡಿಕೆಗಳು

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ

3.1 ಸಿಮೆಂಟ್ ಕಂಬಗಳೊಂದಿಗಿನ ಮುಳ್ಳುತಂತಿ ಬೇಲಿ ನಿರ್ಮಾಣದಲ್ಲಿ ಆರ್‌ಸಿ‌ಸಿ ಪ್ರಮಾಣದ ತಪ್ಪಾದ ಅಳತೆಯಿಂದಾಗಿ ಗುತ್ತಿಗೆದಾರರಿಗೆ ಹೆಚ್ಚುವರಿ ಪಾವತಿ - ₹1.48 ಕೋಟಿ

ಕಾಮಗಾರಿಯ ಮತ್ತು ಕಾಮಗಾರಿಯಲ್ಲಿ ಬಳಸಲಾದ ವಸ್ತುಗಳ ತಪ್ಪಾದ ಅಳತೆಗಳಿಂದ ಗುತ್ತಿಗೆದಾರರಿಗೆ ₹1.48 ಕೋಟಿ ಹೆಚ್ಚುವರಿ ಪಾವತಿಯಾಗಿತ್ತು.

ಕರ್ನಾಟಕ ಹಣಕಾಸು ಸಂಹಿತೆಯ (KFC) ಕಂಡಿಕೆ 15 ಹೇಳುವಂತೆ ಸಾರ್ವಜನಿಕ ಹಣದ ವೆಚ್ಚವನ್ನು ಮಾಡುವ ಅಥವಾ ಅಧಿಕಾರ ನೀಡುವ ಪ್ರತಿಯೊಬ್ಬ ಸರ್ಕಾರಿ ನೌಕರನು ಅದು ಹಣಕಾಸಿನ ಸ್ವಾಮ್ಯದ ನಿಯಮಗಳನ್ನು ಮೀರದಂತೆ ನೋಡಿಕೊಳ್ಳಬೇಕು. ಕಂಡಿಕೆ ೧೫ ನಿಬಂಧಿಸುವಂತೆ “ಪ್ರತಿಯೊಬ್ಬ ಸರ್ಕಾರಿ ನೌಕರನು ಸರ್ಕಾರಿ ಆದಾಯದಿಂದ ಮಾಡಿದ ಖರ್ಚಿನ ವಿಷಯದಲ್ಲಿ ಸಾಮಾನ್ಯ ವಿವೇಕದ ವ್ಯಕ್ತಿತ್ವ ಸ್ವಂತ ಹಣದ ಖರ್ಚಿಗೆ ಸಂಬಂಧಿಸಿದಂತಿರುವ ಅದೇ ಜಾಗರೂಕತೆಯನ್ನು ನಿರ್ವಹಿಸಬೇಕು”. ಅಲ್ಲದೆ, KFCಯ ಪ್ಯಾರಾ 16 ರ ಪ್ರಕಾರ, ಪ್ರತಿಯೊಬ್ಬ ಸರ್ಕಾರಿ ನೌಕರನ ಕರ್ತವ್ಯವೆಂದರೆ ಹಣಕಾಸಿನ ವಿಷಯಗಳಲ್ಲಿ ಸಂಪೂರ್ಣ ಸಮಗ್ರತೆಯನ್ನು ಗಮನಿಸುವುದು ಮಾತ್ರವಲ್ಲ, ಅವನು ಖರ್ಚು ಮಾಡಿದ ಎಲ್ಲಾ ಸಾರ್ವಜನಿಕ ನಿಧಿಗಳಿಗೆ ಸಾಧ್ಯವಾದಷ್ಟು ಉತ್ತಮ ಮೌಲ್ಯವನ್ನು ಪಡೆಯುವುದನ್ನು ನಿರಂತರವಾಗಿ ಗಮನಿಸುವುದು ಅಥವಾ ಅವನ ನಿಯಂತ್ರಣದಲ್ಲಿ ಮತ್ತು ಸಾರ್ವಜನಿಕ ನಿಧಿಯಿಂದ ಪ್ರತಿಯೊಂದು ರೀತಿಯ ವ್ಯರ್ಥ ವೆಚ್ಚಗಳ ವಿರುದ್ಧ ಎಚ್ಚರಿಕೆಯಿಂದ ಕಾಪಾಡುವುದು.

ಕರ್ನಾಟಕ ಅರಣ್ಯ ಖಾತೆ ಕೋಡ್‌ನ ಪ್ಯಾರಾ 115 ರ ಪ್ರಕಾರ ಕೆಲಸ ಅಥವಾ ಸರಬರಾಜುಗಳ ಎಲ್ಲಾ ಪಾವತಿಗಳು ಮಾಪನ ಪುಸ್ತಕ ಅಥವಾ ಫೀಲ್ಡ್ ನೋಟ್ ಪುಸ್ತಕದಲ್ಲಿ ದಾಖಲಾದ ಪ್ರಮಾಣಗಳನ್ನು ಆಧರಿಸಿವೆ. ಮಾಪನಗಳನ್ನು ಸ್ಪಷ್ಟವಾಗಿ ಮತ್ತು ನಿಖರವಾಗಿ ದಾಖಲಿಸಲು ಮಾಪನಗಳನ್ನು ತೆಗೆದುಕೊಳ್ಳುವ ವ್ಯಕ್ತಿಯ ಮೇಲಿನ ಜವಾಬ್ದಾರಿಯಾಗಿರುತ್ತದೆ. ಇದಲ್ಲದೆ, ಪ್ಯಾರಾ 118 ರ ಪ್ರಕಾರ, ವಲಯ ಅರಣ್ಯ ಅಧಿಕಾರಿಗಳು ಮಾಡಿದ ಎಲ್ಲಾ ಪಾವತಿಗಳಿಗೆ, ಅವರು ನಿರ್ವಹಿಸಿದ ಕಾಮಗಾರಿಗಳ 100 ಪ್ರತಿಶತವನ್ನು ಪರಿಶೀಲಿಸಬೇಕು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪಾವತಿ ಮಾಡುವ ಮೊದಲು ಅಳತೆಯನ್ನು ಶೇಕಡಾ 25 ರಷ್ಟನ್ನು ಪರಿಶೀಲಿಸಬೇಕು. ಕಾಮಗಾರಿಗಳ ಚೆಕ್ ಮಾಪನದ ಸಮಯದಲ್ಲಿ, ಪ್ರಮಾಣ ಅಥವಾ ಗುಣಮಟ್ಟದಲ್ಲಿ ಯಾವುದೇ ನ್ಯೂನತೆಗಳನ್ನು ಗಮನಿಸಿದರೆ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಶುಲ್ಕ ವಿಧಿಸಲಾದ ಕೆಲಸದ ಮೌಲ್ಯವನ್ನು ಮರುಪಡೆಯಲು ಕ್ರಮ ತೆಗೆದುಕೊಳ್ಳುತ್ತಾರೆ ಮತ್ತು ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸುತ್ತಾರೆ.

ಅರಣ್ಯ ಇಲಾಖೆಯ ಆದೇಶವು ಇತರ ವಿಚಾರಗಳೊಡನೆ, ಅರಣ್ಯಗಳು ಮತ್ತು ವನ್ಯಜೀವಿಗಳನ್ನು ರಕ್ಷಿಸುವುದನ್ನು ಒಳಗೊಂಡಿರುತ್ತದೆ. ಅರಣ್ಯ ಸಂರಕ್ಷಣೆಗೆ ಇಲಾಖೆ ಮುಳ್ಳುತಂತಿ ಬೇಲಿ ಹಾಕುವ ಕಾರ್ಯ ಕೈಗೆತ್ತಿಕೊಂಡಿದೆ. ಪ್ಲಾಂಟೇಶನ್‌ಗಳ ಗಡಿಯಲ್ಲಿ ಪ್ರತಿ ಮೂರು ಕಂಬಗಳಿಗೆ ಒಂದು ಹೆಚ್ಚುವರಿ ಪೋಲ್‌ನೊಂದಿಗೆ 3 ಮೀಟರ್ ಅಂತರದಲ್ಲಿ ಸಿಮೆಂಟ್ ಪಿಲ್ಲರ್ ಬೇಲಿ ಪೋಸ್ಟ್‌ಗಳೊಂದಿಗೆ (ಬಲವರ್ಧಿತ ಸಿಮೆಂಟ್ ಕಾಂಕ್ರೀಟ್-ಆರ್‌ಸಿ‌ಸಿ ಕಂಬಗಳು) ಮುಳ್ಳುತಂತಿ ಬೇಲಿಯನ್ನು ನಿರ್ಮಿಸುವುದು ಕೆಲಸದ ವ್ಯಾಪ್ತಿಯನ್ನು ಒಳಗೊಂಡಿತ್ತು. ಅಂದಾಜಿನ ಪ್ರಕಾರ (ಸ್ಕೀಮ್/ಕಾರ್ಯಕ್ರಮಕ್ಕೆ ಅನುಮೋದಿಸಲಾದ ಡೇಟಾ ಶೀಟ್), ಚಾಲನೆಯಲ್ಲಿರುವ ಕಿಲೋಮೀಟರ್‌ಗೆ 444 RCC ಕಂಬಗಳನ್ನು⁸² ನಿರ್ಮಿಸುವ ಅಗತ್ಯವಿದೆ. ಪ್ರತಿ RCC ಕಂಬದ ಆಯಾಮವು 1.65 ಮೀಟರ್ x 0.125 ಮೀಟರ್ x 0.15 ಮೀಟರ್. 1.65 ಮೀಟರ್ ಉದ್ದದ

⁸² ಅರಣ್ಯ ಇಲಾಖೆಯು ಪ್ರತಿ ಹೆಕ್ಟೇರ್‌ಗೆ ಕಂಬಗಳ ಸಂಖ್ಯೆಯನ್ನು ಅಂದಾಜಿಸಿದೆ. ಅಂದಾಜಿನ ಪ್ರಕಾರ, ಪ್ರತಿ ಹೆಕ್ಟೇರ್‌ಗೆ 32 ಕಂಬಗಳೊಂದಿಗೆ ಬೇಲಿ ಹಾಕಲು 72 ಓಟದ ಮೀಟರ್‌ಗಳು ಬೇಕಾಗುತ್ತವೆ. ಅದರಂತೆ, ಪ್ರತಿ ಕಿ.ಮೀ. ಗಡಿ ರೇಖೆಯು 444 ಕಂಬಗಳಾಗಿರುತ್ತದೆ.

ಕಂಬದಲ್ಲಿ, 0.45 ಮೀಟರ್‌ಗಳನ್ನು ನೆಲಮಟ್ಟದಿಂದ ಕೆಳಗಿರುವ ಫ್ಲೇನ್ ಸಿಮೆಂಟ್ ಕಾಂಕ್ರೀಟ್ (PCC) ಅಡಿಯಲ್ಲಿರುವ ನಿರ್ದಿಷ್ಟ ಗಾತ್ರದ (0.30m x 0.30m x 0.50m) ಅಗಲದ ಹೊಂಡಗಳಲ್ಲಿ ಅಳವಡಿಸಬೇಕಿತ್ತು.

13 ಅರಣ್ಯ ವಿಭಾಗಗಳಲ್ಲಿ (ಮೇ ಮತ್ತು ನವೆಂಬರ್ 2023 ರ ನಡುವೆ), RCC ಪಿಲ್ಲರ್‌ಗಳನ್ನು ಸ್ಥಾಪಿಸಲು ಅಗಿಯಲಾದ ಹೊಂಡದಲ್ಲಿ ತುಂಬಬೇಕಾದ PCC ಪ್ರಮಾಣವನ್ನು ಲೆಕ್ಕಾಚಾರ ಮಾಡುವಾಗ, ವಿಭಾಗಗಳು ಆರ್‌ಸಿಸಿಯ ಭಾಗಕ್ಕೆ ಅನುಗುಣವಾಗಿ PCC ಪ್ರಮಾಣವನ್ನು ಕಡಿತಗೊಳಿಸದಿರುವುದು ಗಮನಕ್ಕೆ ಬಂದಿದೆ. ಹೊಂಡದಲ್ಲಿ ಹುದುಗಿರುವ ಕಂಬ. RCC ಕಂಬಗಳ ಆಯಾಮವನ್ನು ಪರಿಗಣಿಸಿ, ಪಾವತಿಗಾಗಿ ಪರಿಗಣಿಸಲಾದ PCC ಯ ಹೆಚ್ಚುವರಿ ಪ್ರಮಾಣವು ಪ್ರತಿ ಕಿಲೋಮೀಟರ್‌ಗೆ 3.75 ಘ.ಮೀ.⁸³ ಗಳಷ್ಟಾಗುತ್ತದೆ. 2021-22 ಮತ್ತು 2022-23 ರಲ್ಲಿ ಈ ವಿಭಾಗಗಳಲ್ಲಿ ಒಟ್ಟು 644.10 ಕಿಲೋಮೀಟರ್ ಮುಳ್ಳುತಂತಿಯ ಬೇಲಿಯನ್ನು ಕಾರ್ಯಗತಗೊಳಿಸಲಾಗಿದೆ ಮತ್ತು ಪಾವತಿಗೆ ಪರಿಗಣಿಸಲಾದ ಹೆಚ್ಚುವರಿ ಪ್ರಮಾಣವು 2,408.37 ಘ.ಮೀ. ಆಗಿರುತ್ತದೆ. ಹೀಗಾಗಿ, ವಿಭಾಗಗಳ ಕಾಮಗಾರಿಗಳಲ್ಲಿ ಬಳಸಲಾದ PCC ಯ ಪ್ರಮಾಣದ ತಪ್ಪಾದ ಅಳತೆಯಿಂದಾಗಿ ಅನುಬಂಧ-38 ರಲ್ಲಿ ವಿವರಿಸಿದಂತೆ ₹ 1.48 ಕೋಟಿ ಹೆಚ್ಚುವರಿ ಪಾವತಿಯಾಗಿತ್ತು. ಎರಡು⁸⁴ ವಿಭಾಗಗಳಲ್ಲಿ ಹೊಂಡದಲ್ಲಿ ತುಂಬಿದ PCCಯ ಅಳತೆಯನ್ನು ಸರಿಯಾಗಿ ಮಾಡಲಾಗಿದೆ, ಹೊಂಡದಲ್ಲಿ ಹುದುಗಿರುವ RCC ಪಿಲ್ಲರ್‌ನ ಪರಿಮಾಣವನ್ನು ಕಡಿತಗೊಳಿಸಲಾಗಿದೆ.

ಈ ಅವಲೋಕನಗಳನ್ನು ಗಮನಸೆಳೆದ ನಂತರ ಸರ್ಕಾರವು ಏಪ್ರಿಲ್ 2024 ರಲ್ಲಿ ಉತ್ತರಿಸಿದೆ, ಕೆಲವು ವಿಭಾಗಗಳು RCC ಪಿಲ್ಲರ್‌ಗಳನ್ನು ಶಕ್ತಿಗಾಗಿ PCCಯ ಹಾಸಿಗೆಯಲ್ಲಿ ಹುದುಗಿಸಲಾಗಿದೆ ಎಂದು ಹೇಳಿದ್ದಾರೆ. ಕಂಬವನ್ನು ಬಲಪಡಿಸಲು ಮತ್ತು ಕಾಡು ಪ್ರಾಣಿಗಳಿಂದ ಕೆಳಕ್ಕೆ ತಳ್ಳಲ್ಪಡದಂತೆ ನೀರು ನಿಲ್ಲುವುದನ್ನು ತಪ್ಪಿಸಲು ಕಂಬದ ಸುತ್ತಲೂ ನೆಲದ ಮೇಲೆ ಕಾಂಕ್ರೀಟ್ ಅನ್ನು ಸಹ ಬಳಸಲಾಯಿತು. ಟೆಂಡರ್ ಉಳಿತಾಯ, ಕಾಮಗಾರಿಗಳನ್ನು ನಿರ್ವಹಿಸದಿರುವುದು ಇತ್ಯಾದಿ ಕಾರಣಗಳಿಂದಾಗಿ ಕೆಲವು ವಿಭಾಗಗಳು ಆಡಿಟ್‌ನಿಂದ ಸೂಚಿಸಲಾದ ಆಕ್ಷೇಪಿತ ಮೊತ್ತದ ನಡುವಿನ ವ್ಯತ್ಯಾಸವನ್ನು ವರದಿ ಮಾಡಿದೆ. ಕೆಲವು ವಿಭಾಗಗಳಲ್ಲಿ ಗುತ್ತಿಗೆದಾರರಿಗೆ ನೋಟೀಸ್ ಜಾರಿ ಮಾಡಲಾಗಿದ್ದು, ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಂದ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಈ ಉತ್ತರವು ಸ್ಥಿರವಾಗಿಲ್ಲ ಏಕೆಂದರೆ ಕೆಲವು ವಿಭಾಗಗಳು ಆಡಿಟ್ ಅವಲೋಕನಗಳನ್ನು ಒಪ್ಪಿಕೊಂಡಿವೆ ಮತ್ತು ವಸೂಲಾತಿಗಾಗಿ ನೋಟೀಸ್‌ಗಳನ್ನು ನೀಡಿವೆ. ಹೊಂಡದ ಆಯಾಮಗಳ ಪ್ರಕಾರ ಕಾಂಕ್ರೀಟ್ ಅನ್ನು ಅಳೆಯಲಾಗಿದೆ ಎಂದು ಹೇಳುವ ಇತರ ವಿಭಾಗಗಳ ಉತ್ತರವು ವಾಸ್ತವವಾಗಿ ಬಳಸಿದ ಕಾಂಕ್ರೀಟ್‌ನ ಪ್ರಮಾಣಕ್ಕೆ ಅನುಗುಣವಾಗಿಲ್ಲ ಮತ್ತು ಆದ್ದರಿಂದ ಸ್ವೀಕಾರಾರ್ಹವಲ್ಲ ಮತ್ತು ತಪ್ಪಾದ ಅಳತೆ ಮತ್ತು ಪಾವತಿಗಳಿಗೆ ಕೇವಲ ಸಮರ್ಥನೆಯಾಗಿ ನೀಡಲಾಗಿವೆ.

ಶಿಫಾರಸ್ಸು 11: ಗುತ್ತಿಗೆದಾರರಿಗೆ ಮಾಡಿರುವ ಹೆಚ್ಚುವರಿ ಪಾವತಿಯನ್ನು ವಸೂಲಿ ಮಾಡುವಂತೆ ಸರ್ಕಾರ ಅರಣ್ಯ ಇಲಾಖೆಗೆ ನಿರ್ದೇಶನ ನೀಡಬಹುದು.

⁸³ ಎಂಬೆಡ್ಡ್ ಉದ್ದಕ್ಕೆ 0.45 M ಪ್ರತಿ RCC ಪೋಲ್ ಮತ್ತು ಪ್ರತಿ ಹೆಕ್ಟೇರ್‌ಗೆ 32 RCC ಧ್ರುವಗಳನ್ನು ಪರಿಗಣಿಸಿ, ಡೇಟಾ ಶೀಟ್‌ನಲ್ಲಿ ಒದಗಿಸಿದಂತೆ, ಪ್ರತಿ ಕಿಮೀಗೆ PCC ಯ ಹೆಚ್ಚುವರಿ ಪ್ರಮಾಣ = $(0.125 \times 0.15 \times 0.45 \times 32) / 72 \times 1000 = 3.75 \text{ cum.}$

⁸⁴ ಚಿಕ್ಕಬಳ್ಳಾಪುರ ಮತ್ತು ರಾಮನಗರ

ಲೋಕೋಪಯೋಗಿ ಇಲಾಖೆ (PWD)

3.2 ನಿಯಮಿಬಾಹೀರ ಕೆಲಸದ ಮಾಪನಗಳು ಮತ್ತು ಪಾವತಿಗಳು - ₹ 21.32 ಕೋಟಿ

ಕರ್ನಾಟಕ ಲೋಕೋಪಯೋಗಿ ಇಲಾಖೆ ಕೋಡ್ (KPWD ಕೋಡ್) ಪ್ರಕಾರ ಮಾರ್ಚ್ 15 ರ ನಂತರ ಯಾವುದೇ ಕೆಲಸವನ್ನು ಅಳತೆ ಮಾಡಿ ಪಾವತಿಸುವಂತಿಲ್ಲ.

ಬಳ್ಳಾರಿ ಮತ್ತು ಕೊಪ್ಪಳ ವಿಭಾಗಗಳಲ್ಲಿ ₹ 21.32 ಕೋಟಿ ಮೊತ್ತದ ಸಿಸಿ ರಸ್ತೆಗಳು ಮತ್ತು ಚರಂಡಿಗಳ ನಿರ್ಮಾಣ ಮತ್ತು ಸುಧಾರಣೆಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಕಾಂಕ್ರೀಟ್ ಮತ್ತು ಕ್ಯೂರಿಂಗ್ ಮಾಡಿದ್ದು, ಪರೀಕ್ಷಾ ವರದಿಗಳನ್ನು 28 ದಿನಗಳ ನಂತರ ಮಾತ್ರ ಸಿದ್ಧಪಡಿಸಬಹುದಾಗಿದ್ದರೂ ಸಹ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡ ದಿನಾಂಕದಿಂದ 1 ರಿಂದ 21 ದಿನಗಳ ಅವಧಿಯಲ್ಲೇ ಅಳತೆ ಪಾವತಿಸಲಾಗಿತ್ತು.

KPWD ಕೋಡ್‌ನ ಪ್ಯಾರಾ 202, ವರ್ಷವಿಡೀ ಖರ್ಚಿನ ಸಮೀಕರಣವನ್ನು ಖಚಿತಪಡಿಸಿಕೊಳ್ಳಲು ಮತ್ತು ಪ್ರತಿ ತಿಂಗಳ ಕೊನೆಯಲ್ಲಿ ಮತ್ತು ವರ್ಷದ ಕೊನೆಯಲ್ಲಿ ವೆಚ್ಚದ ವಿವರೀತವನ್ನು ತಪ್ಪಿಸಲು, ಒಂದು ತಿಂಗಳಲ್ಲಿ ಮಾಡಲಾದ ಮತ್ತು ಅಳಿಯಲಾದ ಕೆಲಸವನ್ನು ಸಾಮಾನ್ಯವಾಗಿ ಮುಂದಿನ ತಿಂಗಳಲ್ಲಿ ಪಾವತಿಸಲಬೇಕೆಂದು ಎಂದು ನಿಯಮಿಸುತ್ತದೆ. ಆದರೆ ಮಾರ್ಚ್ 15ರ ನಂತರ ಯಾವುದೇ ಕಾಮಗಾರಿಗೆ ಸಂಬಂಧಿಸಿದ ಮುಖ್ಯ ಎಂಜಿನಿಯರ್‌ಗಳ ವಿಶೇಷ ಆದೇಶವಿಲ್ಲದೆ ಏಪ್ರಿಲ್‌ವರೆಗೆ ಅಳತೆ ಮಾಡಿ ಪಾವತಿಸುವುದನ್ನು ನಿರ್ಬಂಧಿಸುತ್ತದೆ.

ಇದಲ್ಲದೆ, KPWD ಕೋಡ್‌ನ ಪ್ಯಾರಾ 228 (ಇ) ಮಾರ್ಚ್‌ನಲ್ಲಿ ಈ ಕೆಳಗಿನಂತಿರುವ ವೆಚ್ಚಗಳ ವಿವರೀತದಿಂದ ಉಂಟಾಗಬಹುದಾದ ಸಂಭಾವ್ಯ ಅಕ್ರಮಗಳನ್ನು ಎತ್ತಿ ತೋರಿಸುತ್ತದೆ:

- ಅವರು ಪಾವತಿಸಬೇಕಾದ ಕೆಲಸ ಅಥವಾ ಸೇವೆಯ ನಿರ್ವಹಿಸಲಾಗುವ ಮೊದಲು ಮಾಡಿದ ಪಾವತಿಗಳು.
- ಕೆಲಸದ ಆತುರದ ಅಥವಾ ಅಪೂರ್ಣ ಮಾಪನಗಳನ್ನು ಮುಂದುವರಿಸಿ ವರ್ಷದ ಅಂತ್ಯದ ವೇಳೆಗೆ ಅವಸರದ ಪಾವತಿಗಳು.

ಈ ಅಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ತಪ್ಪಿಸತಕ್ಕದ್ದು ಮತ್ತು ತಪ್ಪಿತಸ್ಥರಾದರೆ, ಅವುಗಳಿಗೆ ಜವಾಬ್ದಾರರಾಗಿರುವ ಸರ್ಕಾರಿ ನೌಕರರ ನಡತೆಯ ಬಗ್ಗೆ ಸರ್ಕಾರದಿಂದ ಗಂಭೀರವಾಗಿ ಪರಿಗಣಿಸತಕ್ಕದ್ದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ (MoRTH) ಷರತ್ತು 602, 5 ನೇ ಪರಿಷ್ಕರಣೆಯು ಕಾಂಕ್ರೀಟ್ ರಸ್ತೆಗಳನ್ನು ಹಾಕಲು ಅಳವಡಿಸಿಕೊಳ್ಳಬೇಕಾದ ಕಾರ್ಯವಿಧಾನವನ್ನು ಸೂಚಿಸುತ್ತದೆ. ಈ ಷರತ್ತಿನ ಪ್ರಕಾರ ಇಂಜಿನಿಯರ್ ಅಥವಾ ಅವರ ಪ್ರತಿನಿಧಿಯ ಸಮ್ಮುಖದಲ್ಲಿ ಪ್ರಯೋಗ ಮಿಶ್ರಣಗಳನ್ನು ಮಾಡಬೇಕು ಮತ್ತು ವಿನ್ಯಾಸ ಮಿಶ್ರಣವು ಇಂಜಿನಿಯರ್‌ನ ಅನುಮೋದನೆಗೆ ಒಳಪಟ್ಟಿರುತ್ತದೆ. ಇದಲ್ಲದೆ, ಕೆಲಸದ ಸಮಯದಲ್ಲಿ, ತಾಜಾ ಕಾಂಕ್ರೀಟ್‌ನಿಂದ ಮಾದರಿ ಘನಗಳನ್ನು 28 ದಿನಗಳಲ್ಲಿ IS 456: 2000 ರ ಪ್ರಕಾರ ಸಂಸ್ಕರಿಸಲಾಗುತ್ತದೆ ಮತ್ತು ಪರೀಕ್ಷಿಸಲಾಗುತ್ತದೆ, ಅಂದರೆ ಒಮ್ಮೆ ಕೆಲಸವನ್ನು ಪ್ರಾರಂಭಿಸಿದ ನಂತರ ಕಾಂಕ್ರೀಟ್ ಗುಣಮಟ್ಟವನ್ನು ಸುಧಾರಿಸಲು ಮತ್ತು ಪರೀಕ್ಷಿಸಲು ಕನಿಷ್ಠ 28 ದಿನಗಳನ್ನು ತೆಗೆದುಕೊಳ್ಳುತ್ತದೆ. 28 ದಿನಗಳ ಸಂಕುಚಿತ ಸಾಮರ್ಥ್ಯವು ಕಾಂಕ್ರೀಟ್ ಸ್ಥಿರಕಾರ ಮತ್ತು ನಿರಾಕರಣೆಯ ಮಾನದಂಡವಾಗಿದೆ.

ಕೊಪ್ಪಳ ಮತ್ತು ಬಳ್ಳಾರಿ ವಿಭಾಗಗಳಲ್ಲಿ 5054 ಹೆಡ್ ಆಫ್ ಅಕೌಂಟ್ (HoA) ಅಡಿಯಲ್ಲಿ ಕೈಗೊಳ್ಳಲಾದ 'ಸಿಸಿ ರಸ್ತೆಗಳು ಮತ್ತು ಚರಂಡಿಗಳ ನಿರ್ಮಾಣ ಮತ್ತು ಸುಧಾರಣೆ' ನಂತಹ 32 ಪ್ರಮುಖ ಕಾಮಗಾರಿಗಳ ಪರಿಶೀಲನೆಯಲ್ಲಿ, 25ನೇ ಫೆಬ್ರವರಿ ಮತ್ತು 24ನೇ ಮಾರ್ಚ್ 2022ರ ನಡುವೆ ಒಪ್ಪಂದಗಳನ್ನು ಕಾರ್ಯಗತಗೊಳಿಸಿ ಕಾಮಗಾರಿಗಳನ್ನು ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಆದಾಗ್ಯೂ, KPWD ಕೋಡ್‌ನ ನಿಬಂಧನೆಗಳನ್ನು ಕಡೆಗಣಿಸಿ, 2022 ರ ಮಾರ್ಚ್ 15 ಮತ್ತು 24 ರ ನಡುವೆ ಕೆಲಸದ ಅಳತೆಗಳನ್ನು ಮಾಡಲಾಗಿದೆ ಮತ್ತು 15 ನೇ ಮತ್ತು 28 ನೇ ಮಾರ್ಚ್ 2022 ರ ನಡುವೆ ಒಟ್ಟು ₹ 21.23 ಕೋಟಿ ಪಾವತಿಗಳನ್ನು ಮಾಡಲಾಗಿತ್ತು. ವಿವರಗಳನ್ನು ಅನುಬಂಧ-39 (ಕೊಪ್ಪಳ ವಿಭಾಗ) ಮತ್ತು ಅನುಬಂಧ-40 (ಬಳ್ಳಾರಿ ವಿಭಾಗ) ರಲ್ಲಿ ನೀಡಲಾಗಿದೆ. ಒಪ್ಪಂದದ ದಿನಾಂಕದಿಂದ 1 ರಿಂದ 21 ದಿನಗಳ ಅಲ್ಪಾವಧಿಯೊಳಗೆ

ಪಾವತಿಗಳನ್ನು ಮಾಡಲಾಗಿದೆ ಮತ್ತು ಆದ್ದರಿಂದ, KPWD ಕೋಡ್‌ನ ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ. ಅಲ್ಲದೆ, ಇಷ್ಟು ಕಡಿಮೆ ಅವಧಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿಗಳ ನಿರ್ಮಾಣ ಕಾರ್ಯಸಾಧ್ಯವಾಗಿರುವುದಿಲ್ಲ. 1 ರಿಂದ 21 ದಿನಗಳ ಅಲ್ಪಾವಧಿಯಲ್ಲಿ ಕೆಲಸವನ್ನು ಕಾರ್ಯಗತಗೊಳಿಸಲು ಮತ್ತು ಪೂರ್ಣಗೊಳಿಸಲು ಸಾಧ್ಯವಾಗದ ಕಾರಣ, ಈ ಪ್ರಕರಣಗಳಲ್ಲಿನ ಕೆಲಸದ ಅಳತೆಗಳು ಕಾಲ್ಪನಿಕವೆಂದು ಲೆಕ್ಕಪರಿಶೋಧನೆಯು ತೀರ್ಮಾನಿಸಿದೆ ಮತ್ತು ನಿಜವಾದ ಕೆಲಸ ಕಾರ್ಯಗತಗೊಳಿಸದೆ ಪಾವತಿಗಳನ್ನು ಮಾಡಲಾಗಿದೆ ಅಥವಾ ಪಾವತಿಗಳನ್ನು ಬಿಡುಗಡೆ ಮಾಡಿದ ನಂತರ ಕಾರ್ಯಗಳನ್ನು ಕಾರ್ಯಗತಗೊಳಿಸಲಾಗಿರಬಹುದು.

ಅಕ್ಟೋಬರ್ 2023 ರಲ್ಲಿ ಆಡಿಟ್ ಗಮನಸೆಳೆದ ನಂತರ, ನಿಗದಿಪಡಿಸಿದ ಅನುದಾನದ ಆಧಾರದ ಮೇಲೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಮತ್ತು ಅಧೀಕ್ಷಕ ಇಂಜಿನಿಯರ್ ಅವರಿಂದ ಅನುಮೋದಿಸಲಾಗಿದೆ ಎಂದು ಸರ್ಕಾರ ಡಿಸೆಂಬರ್ 2023 ರಲ್ಲಿ ಉತ್ತರಿಸಿತು. ಈ ಕೆಲಸಗಳನ್ನು ಕಾರ್ಮಿಕರು ಮತ್ತು ಯಂತ್ರೋಪಕರಣಗಳನ್ನು ಹೊಂದಿರುವ ಅನುಭವಿ ವರ್ಗ-1 ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಈ ಕಾಮಗಾರಿಗಳಿಗೆ ಬಿಲ್‌ಗಳನ್ನು ನೈಜ ಪ್ರಗತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ ಮತ್ತು ಕಾಂಕ್ರೀಟ್‌ನ ಸಂಕುಚಿತ ಸಾಮರ್ಥ್ಯದ ಪರೀಕ್ಷಾ ವರದಿಗಳ ಕೊರತೆಯಿಂದಾಗಿ ಬಿಲ್‌ಗಳ ಒಂದು ಭಾಗವನ್ನು ತಡೆಹಿಡಿಯುವ ಮೂಲಕ ಪಾವತಿಸಲಾಯಿತು. ತೃಪ್ತಿದಾಯಕ ಪರೀಕ್ಷಾ ಫಲಿತಾಂಶಗಳ ನಂತರ, ಅಂತಿಮ ಬಿಲ್‌ಗಳನ್ನು ಪಾವತಿಸಲಾಯಿತು. ಅನುದಾನ ವೈರ್ಥವಾಗದಂತೆ ನೋಡಿಕೊಳ್ಳುವುದು ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವುದು ಇಲಾಖೆಯ ಮುಖ್ಯ ಉದ್ದೇಶವಾಗಿತ್ತೆಂದು ತಿಳಿಸಿತು.

ಈ ಸಂದರ್ಭಗಳಲ್ಲಿ ಕೆಲಸವು ಅಳತೆಗಳನ್ನು ತೆಗೆದುಕೊಳ್ಳುವ ಹಂತವನ್ನು ತಲುಪದಿದ್ದರೂ, ನಿಗದಿತ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ಅನುಸರಿಸುವ ಬದಲು ಆಯಾ ವಿಭಾಗದ ಅಧಿಕಾರಿಗಳು ತಮ್ಮ ವಿವೇಚನೆಯಿಂದ ಗುತ್ತಿಗೆದಾರರ ಸಾಮರ್ಥ್ಯವನ್ನು ನಂಬಿ ಮುಂಚಿತವಾಗಿ ಪಾವತಿಗಳನ್ನು ಮಾಡಲಾಗಿದೆ ಎಂಬುದು ಉತ್ತರದಿಂದ ಸ್ಪಷ್ಟವಾಗಿದೆ. ಸ್ವೀಕರಿಸಿದ ಅನುದಾನದ ಕೊರತೆಯನ್ನು ತಪ್ಪಿಸಲು ಮಾಡಿದ ಪಾವತಿಗಳು KPWD ಕೋಡ್‌ನ ಕಂಡಿಕೆ 202 ಮತ್ತು 228 (ಇ) ನ ಸ್ಪಷ್ಟ ಉಲ್ಲಂಘನೆಯಾಗಿದೆ.

ಕೊಪ್ಪಳ ವಿಭಾಗವು RA ಬಿಲ್‌ಗಳ ಪ್ರಕಾರ ಸಂಪೂರ್ಣ ಹಣವನ್ನು ಪಾವತಿಸಿದ್ದರೆ, ಬಳ್ಳಾರಿ ವಿಭಾಗವು ಪರೀಕ್ಷಾ ವರದಿಗಳ ಕೊರತೆಯಿಂದ ಕಾಮಗಾರಿಗೆ ₹ 2 ಲಕ್ಷದಂತೆ ಅಲ್ಪ ಮೊತ್ತವನ್ನು ತಡೆಹಿಡಿದು RA ಬಿಲ್‌ಗಳನ್ನು ಪಾವತಿಸಿದೆ. ಪರೀಕ್ಷಾ ವರದಿಗಳಿಲ್ಲದೆ RA ಬಿಲ್‌ಗಳನ್ನು ಸಿದ್ಧಪಡಿಸುವುದು ನಿಯಮಬಾಹೀರವಾಗಿರುತ್ತದೆ. ಅಲ್ಲದೆ, ಸರ್ಕಾರದ ಉತ್ತರದೊಂದಿಗೆ ಲಗತ್ತಿಸಲಾದ ಗುಣಮಟ್ಟದ ಭರವಸೆ ವರದಿಗಳು ಕಾಮಗಾರಿಗಳನ್ನು ನಂತರದಲ್ಲಿ ಕಾರ್ಯಗತಗೊಳಿಸಲಾಗಿದೆ ಎಂದು ತೋರಿಸಿದೆ. ಬಳ್ಳಾರಿ ವಿಭಾಗಕ್ಕೆ ಸಂಬಂಧಿಸಿದ 20 ಕಾಮಗಾರಿಗಳ ಪೈಕಿ 15 ಕಾಮಗಾರಿಗಳಲ್ಲಿ ಅಳತೆಯ ದಿನಾಂಕ ಕಾಂಕ್ರೀಟ್ ಎರಕಹೊಯ್ದ ದಿನಾಂಕಕ್ಕಿಂತ 70 ದಿನಗಳ ಹಿಂದಿನದಾಗಿದೆ. ವಿವರಗಳನ್ನು ಅನುಬಂಧ-41 ರಲ್ಲಿ ನೀಡಲಾಗಿದೆ. ಕಂಡಿಕೆ 228 (ಡಿ) ಪ್ರಕಾರ "ಮಾರ್ಚ್ 15 ರ ನಂತರ ಅಳತೆ ಮಾಡಲಾದ ಯಾವುದೇ ಕೆಲಸಕ್ಕೆ ಮುಖ್ಯ ಇಂಜಿನಿಯರ್ ವಿಶೇಷ ಆದೇಶಗಳಿಲ್ಲದೆ ಏಪ್ರಿಲ್ ವರೆಗೆ ಪಾವತಿಸಲಾಗುವುದಿಲ್ಲ". ಮುಖ್ಯ ಇಂಜಿನಿಯರ್‌ಗಳ ಅಂತಹ ವಿಶೇಷ ಆದೇಶಗಳು ದಾಖಲೆಯಲ್ಲಿ ಕಂಡುಬರದ ಕಾರಣ, ಮಾಡಿದ ಪಾವತಿಗಳು ವಿಭಾಗೀಯ ಇಂಜಿನಿಯರ್‌ಗಳ ಅಧಿಕಾರವನ್ನು ಮೀರಿದ್ದಾಗಿದೆ ಮತ್ತು ನಿಯಮಬಾಹೀರವಾಗಿವೆ. ಇದಲ್ಲದೆ, ಪ್ರಯೋಗ ಮಿಶ್ರಣಗಳ ಅನುಮೋದನೆಯಿಲ್ಲದೆ ಕೆಲಸದ ಕಾರ್ಯಗತಗೊಳಿಸುವಿಕೆ ಮತ್ತು ಮಾಪನದ ಬಗ್ಗೆ ಸರ್ಕಾರದ ಉತ್ತರವು ಮೌನವಾಗಿದೆ.

ಶಿಫಾರಸ್ಸು 12: ಕೋಡ್‌ನ ಪ್ಯಾರಾ 228(ಇ) ಅಡಿಯಲ್ಲಿ ನಿಗದಿಪಡಿಸಿದಂತೆ ಸರ್ಕಾರವು ತನಿಖೆ ಮಾಡಬಹುದು ಮತ್ತು ಸರ್ಕಾರಿ ನೌಕರರ ಮೇಲೆ ಜವಾಬ್ದಾರಿಗಳನ್ನು ನಿಗದಿಪಡಿಸಬಹುದು.

3.3 ನೆಟ್‌ವರ್ಕ್ ಸೇವಾ ಪೂರೈಕೆದಾರರಿಗೆ ರಸ್ತೆ ಕಡಿತದ ಶುಲ್ಕದಿಂದ ಅನಗತ್ಯ ಲಾಭ - ₹ 7.32 ಕೋಟಿ

ವಿವಿಧ ಸೇವಾ ಪೂರೈಕೆದಾರರಿಂದ ಆಪ್ಟಿಕಲ್ ಫೈಬರ್ ಕೇಬಲ್ ನೆಟ್‌ವರ್ಕ್‌ಗಳನ್ನು ಹಾಕಲು ಅನುಮತಿ ನೀಡುವಾಗ, ನಾಲ್ಕು PWD ವಿಭಾಗಗಳು ಈ ನಿಟ್ಟಿನಲ್ಲಿ GoK ಸೂಚಿಸಿದ ದರದಲ್ಲಿ ಸಂಗ್ರಹಿಸುವ ಬದಲು ರಸ್ತೆ ಕಡಿತ ಮತ್ತು ಮರುಸ್ಥಾಪನೆ ಶುಲ್ಕಗಳಿಗೆ ತಪ್ಪಾದ ದರವನ್ನು ಅಳವಡಿಸಿಕೊಂಡಿವೆ. ಇದರಿಂದಾಗಿ ₹7.32 ಕೋಟಿಯಷ್ಟು ರೋಡ್ ಕಟಿಂಗ್ ಶುಲ್ಕವನ್ನು ಕಡಿಮೆ ವಸೂಲಿ ಮಾಡಲಾಗಿತ್ತು.

ವಿದ್ಯುತ್ ಸರಬರಾಜು ಕಂಪನಿಗಳು (ESCOM ಗಳು) ಮತ್ತು ವಿವಿಧ ಇಂಟರ್ನೆಟ್ ನೆಟ್‌ವರ್ಕ್ ಸೇವಾ ಪೂರೈಕೆದಾರರು (NSPs) ತಮ್ಮ ವಿದ್ಯುತ್ ಸರಬರಾಜು/ವಿತರಣಾ ಮಾರ್ಗಗಳು ಅಥವಾ ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ರಸ್ತೆಗಳ ಪಕ್ಕದಲ್ಲಿ ರೋಡ್ ಆಫ್ ವೇ (RoW) ಒಳಗೆ ಅಳವಡಿಸುತ್ತಾರೆ. ಈ ಉದ್ದೇಶಕ್ಕಾಗಿ, ESCOMS ಮತ್ತು NSP ಗಳು ಆಯಾ ರಸ್ತೆ ನಿರ್ವಹಣಾ ಪ್ರಾಧಿಕಾರಗಳಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ. ರಸ್ತೆ ಕೊರೆಯುವ ಪ್ರಕ್ರಿಯೆಯಲ್ಲಿ ಸಂಭವಿಸುವ ಯಾವುದೇ ಹಾನಿಯನ್ನು ಸರಿದೂಗಿಸಲು ರಸ್ತೆ ಕೊರೆಯುವುದು ಮತ್ತು ಮರುಸ್ಥಾಪನೆ ಶುಲ್ಕವನ್ನು ಪಾವತಿಸಿಕೊಂಡು ಬಳಕೆದಾರರ ಏಜೆನ್ಸಿಗಳಿಗೆ ಲೋಕೋಪಯೋಗಿ ವಿಭಾಗವು ಅನುಮತಿ ನೀಡುತ್ತದೆ.

ಕರ್ನಾಟಕ ಸರ್ಕಾರ (GoK), ವಿಶ್ವಬ್ಯಾಂಕ್‌ನ 'ಡೂಯಿಂಗ್ ಬ್ಯುಸಿನೆಸ್ ವರದಿಗಳನ್ನು'⁸⁵ ಅನುಸರಿಸಿ, ವ್ಯವಹಾರವನ್ನು ಸುಲಭಗೊಳಿಸಲು ವಿದ್ಯುತ್ ಸಂಪರ್ಕಗಳನ್ನು ಪಡೆಯುವ ಉದ್ದೇಶದಿಂದ ರಾಜ್ಯ ಹೆದ್ದಾರಿಗಳು (SHs) ಮತ್ತು ಪ್ರಮುಖ ಜಿಲ್ಲಾ ರಸ್ತೆಗಳ⁸⁶ (MDRs) ಸಾಲುಗಳನ್ನು ಕೊರೆಯುವ ದರಗಳನ್ನು (ಜೂನ್ 2020) ಸುಧಾರಿಸಿ⁸⁷ ಪ್ರಮಾಣೀಕರಿಸಲಾಗಿದೆ. ಇದಲ್ಲದೆ, PWD, ಕರ್ನಾಟಕ ರಾಜ್ಯ ಹೆದ್ದಾರಿ ಸುಧಾರಣಾ ಯೋಜನೆ ಮತ್ತು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್‌ನ ಎಲ್ಲಾ ಮುಖ್ಯ ಇಂಜಿನಿಯರ್‌ಗಳಿಗೆ 19 ಏಪ್ರಿಲ್ 2021 ರ ದಿನಾಂಕದ GoK ಪತ್ರವು 08 ಜೂನ್ 2020 ರ Go ಅಡಿಯಲ್ಲಿ ನಿಗದಿಪಡಿಸಿದ ದರಗಳನ್ನು ರಾಜ್ಯದಲ್ಲಿ ಕೇಬಲ್‌ಗಳನ್ನು ಹಾಕುವುದು ಮತ್ತು ಇತರ ಸಂಬಂಧಿತ ಕೆಲಸಗಳು ಸೇರಿದಂತೆ ಎಲ್ಲಾ ರಸ್ತೆ ಕತ್ತರಿಸುವ ಚಟುವಟಿಕೆಗಳಿಗೆ ಅನ್ವಯಿಸಬೇಕು ಎಂದು ನಿರ್ದೇಶಿಸಿದೆ.

ಲೆಕ್ಕಪರಿಶೋಧನೆಯು ಗಮನಿಸಿದೆ (ಜೂನ್ 2023 ರಿಂದ ಆಗಸ್ಟ್ 2023) ನಾಲ್ಕು⁸⁸ ಪರೀಕ್ಷಾ ಪರೀಕ್ಷಿತ ಲೋಕೋಪಯೋಗಿ ವಿಭಾಗಗಳಲ್ಲಿ, 153.73 ಕಿಮೀ ಉದ್ದಕ್ಕೆ 22 ಪ್ರಕರಣಗಳಲ್ಲಿ ಎಸ್‌ಎಚ್‌ಗಳು/ಎಂಡಿಆರ್‌ಗಳಲ್ಲಿ ರಸ್ತೆ ಕತ್ತರಿಸಲು ಅನುಮತಿಗಳನ್ನು ನೀಡಲಾಗಿದೆ. ಈ ಪ್ರಕರಣಗಳಲ್ಲಿನ ವಿಭಾಗಗಳು 08.06.2020 ದಿನಾಂಕದ GO ಪ್ರಕಾರ ಸರ್ಕಾರವು ನಿಗದಿಪಡಿಸಿದ ದರಗಳನ್ನು ಅಳವಡಿಸಿಕೊಳ್ಳುವ ಬದಲು ತಮ್ಮದೇ ಆದ ದರಗಳನ್ನು ಅಳವಡಿಸಿಕೊಂಡಿವೆ. ಇದರಿಂದಾಗಿ ಈ ನಾಲ್ಕು ವಿಭಾಗಗಳಲ್ಲಿ ₹ 7.69 ಕೋಟಿ ಸಂಗ್ರಹವಾಗಬೇಕಿದ್ದ ರಸ್ತೆ ಕೊರೆಯುವ ಶುಲ್ಕಕ್ಕೆ ಬದಲಾಗಿ ₹ 0.37 ಕೋಟಿ ಮಾತ್ರ ಸಂಗ್ರಹಿಸಲಾಗಿತ್ತು.

ಹೀಗಾಗಿ, ನಾಲ್ಕು PWD ವಿಭಾಗಗಳು ಸರ್ಕಾರದ ಸೂಚನೆಗಳನ್ನು ಅನುಸರಿಸದಿರುವುದು ಅನುಬಂಧ-42 ರಲ್ಲಿ ವಿವರಿಸಿದಂತೆ ನೆಟ್‌ವರ್ಕ್ ಸೇವಾ ಪೂರೈಕೆದಾರರಿಗೆ ₹ 7.32 ಕೋಟಿಯ ಅನಗತ್ಯ ಲಾಭವನ್ನು ಉಂಟುಮಾಡಿಕೊಟ್ಟಿತ್ತು. ಈ ಪ್ರಕರಣಗಳು ಗಮನಸೆಳೆದ ನಂತರ, PWD ಮೈಸೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಅವರು (ಆಗಸ್ಟ್ 2023) ಸಂಬಂಧಪಟ್ಟ ಬಳಕೆದಾರರ ಏಜೆನ್ಸಿಗಳಿಂದ ಮೊತ್ತವನ್ನು ವಸೂಲಿ ಮಾಡಲು ಒಪ್ಪಿಕೊಂಡರು.

ಈ ಪ್ರಕರಣಗಳನ್ನು ಅಕ್ಟೋಬರ್ 2023 ರಲ್ಲಿ ಸರ್ಕಾರಕ್ಕೆ ವರದಿ ಮಾಡಿದ ನಂತರ, ಸರ್ಕಾರವು ಡಿಸೆಂಬರ್ 2023 ರಲ್ಲಿ ಉತ್ತರಿಸಿ GO ದಿನಾಂಕ 08 ಜೂನ್ 2020 ಮತ್ತು 08 ಫೆಬ್ರವರಿ 2021 ಅನುಕ್ರಮವಾಗಿ ವಿದ್ಯುತ್ ಕೇಬಲ್‌ಗಳು ಮತ್ತು ಗ್ಯಾಸ್ ಪೈಪ್‌ಗಳನ್ನು ಹಾಕಲು ಮಾತ್ರ ಅನ್ವಯಿಸುತ್ತದೆ. ಇದಲ್ಲದೆ, ನೆಟ್‌ವರ್ಕ್ ಸೇವಾ ಪೂರೈಕೆದಾರರಿಂದ ರಸ್ತೆ ಕಡಿತ ಮತ್ತು RoW ಬಳಕೆಗಾಗಿ ಮಾರ್ಗಸೂಚಿಗಳು ಮತ್ತು ದರ ಪಟ್ಟಿಯನ್ನು

⁸⁵ ವ್ಯವಹಾರ ಚಟುವಟಿಕೆಯನ್ನು ಹೆಚ್ಚಿಸುವ ಮತ್ತು ಅದನ್ನು ನಿರ್ಬಂಧಿಸುವ ನಿಯಮಗಳ ಕುರಿತು ಅಧ್ಯಯನ ವರದಿ.

⁸⁶ ಜಲ್ಲಿ ಮೇಲ್ಮೈ-₹500/M, ಲೋಹದ ರಸ್ತೆ - ₹1000/M, ಬಿಟುಮೆನಸ್ ಮೇಲ್ಮೈ-₹1700/M ಮತ್ತು ಕಾಂಕ್ರೀಟ್ ರಸ್ತೆ- ₹2000/M.

⁸⁷ vide G.O ದಿನಾಂಕ 08.06.2020

⁸⁸ ದಾವಣಗೆರೆ, ಮಡಿಕೇರಿ, ಮೈಸೂರು ಮತ್ತು ಶಿವಮೊಗ್ಗ ವಿಶೇಷ ವಿಭಾಗ

ರೂಪಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಮತ್ತು ಮಾರ್ಗಸೂಚಿಗಳನ್ನು ಸೂಕ್ತ ಸಮಯದಲ್ಲಿ ನೀಡಲಾಗುವುದು ಎಂದು ಸರ್ಕಾರವು ತಿಳಿಸಿತು. 19 ಏಪ್ರಿಲ್ 2021 ರ GO ದಿನಾಂಕದ ಪ್ರಕಾರ ಸರ್ಕಾರವು ಈಗಾಗಲೇ 08 ಜೂನ್ 2020 ಮತ್ತು 08 ಫೆಬ್ರವರಿ 2021 ರ ದಿನಾಂಕದ GO ಅಡಿಯಲ್ಲಿ ಸೂಚಿಸಲಾದ ದರಗಳನ್ನು ಆಪ್ಟಿಕ್ ಫೈಬರ್ ಕೇಬಲ್‌ಗಳನ್ನು ಹಾಕಲು ಅನ್ವಯವಾಗುವಂತೆ ಮಾಡಿರುವುದರಿಂದ ಉತ್ತರವು ಸಮರ್ಥನೀಯವಲ್ಲ. ವಿಭಾಗಗಳು 19 ಏಪ್ರಿಲ್ 2021 ದಿನಾಂಕದ GO ನ ನಿರ್ದೇಶನಗಳ ಪ್ರಕಾರ ಶುಲ್ಕಗಳನ್ನು ಸಂಗ್ರಹಿಸುವ ಅಗತ್ಯವಿದೆ.

3.4 ಬೆಲೆ ಹೊಂದಾಣಿಕೆಯ ನಿಬಂಧನೆಗಳನ್ನು ಅನುಸರಿಸದ ಕಾರಣ ಗುತ್ತಿಗೆದಾರರಿಗೆ ಹೆಚ್ಚುವರಿ ಪಾವತಿಯಾಗಿತ್ತು - ₹ 5.76 ಕೋಟಿ

ಮೂಲ ತೈಮಾಸಿಕವನ್ನು ತಪ್ಪಾಗಿ ನಿರ್ಧರಿಸಿರುವುದು ಮತ್ತು ಬೆಲೆ ಹೊಂದಾಣಿಕೆಯ ಲೆಕ್ಕಾಚಾರದಲ್ಲಿ ಸಗಟು ಬೆಲೆ ಸೂಚ್ಯಂಕದಿಂದ (ಡಬ್ಲ್ಯುಐಐ) ತಪ್ಪಾದ ಸೂಚ್ಯಂಕ ಐಟಂ ಅನ್ನು ಅಳವಡಿಸಿಕೊಂಡಿದ್ದುದರಿಂದ ಎರಡು PWD ವಿಭಾಗಗಳಿಂದ ಗುತ್ತಿಗೆದಾರರಿಗೆ ₹ 5.76 ಕೋಟಿ ಹೆಚ್ಚುವರಿ ಪಾವತಿಯಾಗಿತ್ತು.

ಡಿಸೆಂಬರ್ 2003 ರಲ್ಲಿ ವಿಶ್ವಬ್ಯಾಂಕ್ ಪ್ರಕಟಿಸಿದ ಭಾರತಕ್ಕಾಗಿ ಕಂಟ್ರಿ ಪ್ರೊಕ್ಯೂರ್‌ಮೆಂಟ್ ಅಸೆಸ್‌ಮೆಂಟ್ ವರದಿ (CPAR), “₹5 ಮಿಲಿಯನ್‌ಗಿಂತ ಹೆಚ್ಚಿನ ಮೌಲ್ಯದ ಎಲ್ಲಾ ಒಪ್ಪಂದಗಳಿಗೆ ಮತ್ತು 12 ತಿಂಗಳಿಗಿಂತ ಹೆಚ್ಚಿನ ಅವಧಿಯ ಮುಕ್ತಾಯದ ಅವಧಿಗೆ ಸಂಬಂಧಿಸಿದಂತೆ ಬೆಲೆ ಹೊಂದಾಣಿಕೆ (PA) ಅನ್ನು ಕಡ್ಡಾಯಗೊಳಿಸಬೇಕು ಎಂದು ಶಿಫಾರಸು ಮಾಡಿತು. ಟೆಂಡರ್‌ಗಳನ್ನು ತೆರೆಯುವ ದಿನಾಂಕದಿಂದ ಬೆಲೆ ಹೊಂದಾಣಿಕೆಯನ್ನು ಅನ್ವಯಿಸಬೇಕು. ವಸ್ತುಗಳ ದರಗಳು/ಬೆಲೆಗಳಲ್ಲಿನ ಏರಿಳಿತಗಳನ್ನು ಮತ್ತು ದೊಡ್ಡ ಮತ್ತು ದೀರ್ಘಾವಧಿಯ ಸಾರ್ವಜನಿಕ ಸಂಗ್ರಹಣೆಗಳಲ್ಲಿ ನ್ಯಾಯಯುತವಾದ ಹಕ್ಕು ಮತ್ತು ವಿವಾದ ಪರಿಹಾರ ಕಾರ್ಯವಿಧಾನಗಳಿಗೆ ಸಾಧನವಾಗುವ ಒಂದು ಗುರಿಯನ್ನು ಈ ಶಿಫಾರಸು ಹೊಂದಿದೆ.

CPAR ಶಿಫಾರಸಿನ ಅನುಸಾರವಾಗಿ, ಕರ್ನಾಟಕ ಸರ್ಕಾರವು (GoK) ದಿನಾಂಕ 26.11.2004 ರಂದು ಆದೇಶಗಳನ್ನು ಹೊರಡಿಸಿತು, ಇದು ಅಂದಾಜು ₹ 100 ಲಕ್ಷಕ್ಕಿಂತ ಹೆಚ್ಚಿನ ವೆಚ್ಚದ ಮತ್ತು 12 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯನ್ನು ಪೂರ್ಣಗೊಳಿಸುವ ಕಾಮಗಾರಿಯ ಒಪ್ಪಂದದಲ್ಲಿ PA ನಿಬಂಧನೆಯನ್ನು ಸೇರಿಸಬೇಕು ಎಂದು ಷರತ್ತು ವಿಧಿಸಿದೆ. GoI ಪ್ರಕಟಿಸಿದ ಸಗಟು ಬೆಲೆ ಸೂಚ್ಯಂಕ (WPI) ಆಧಾರದ ಮೇಲೆ PA ಅನ್ನು ನಿರ್ಧರಿಸಲು G.O. ಸೂತ್ರವನ್ನು⁸⁹ ವಿವರಿಸಿದೆ. ನವೆಂಬರ್ 2008 ಮತ್ತು ಫೆಬ್ರವರಿ 2016 ರಲ್ಲಿ ಈ ವಿಷಯದ ಕುರಿತು ಹೆಚ್ಚಿನ ಆದೇಶಗಳು/ಸ್ಪಷ್ಟೀಕರಣಗಳನ್ನು ಸಹ ನೀಡಲಾಯಿತು. GO ಗಳು ಈ ಕೆಳಗಿನ ಕಾರ್ಯವಿಧಾನವನ್ನು ನಿಗದಿಪಡಿಸಲಾಗಿದೆ:

(i) ಕೂಲಿ, (ii) ಸಿಮೆಂಟ್ (iii) ಉಕ್ಕು (iv) ಡಾಂಬರು (v) ಇಂಧನ ಮತ್ತು ಕೀಲೆಣ್ಣೆ (vi) ಪ್ಲಾಂಟ್ ಮತ್ತು ಯಂತ್ರಗಳ ಬಿಡಿಭಾಗಗಳು ಮತ್ತು (vii) ಇತರ ವಸ್ತು ಘಟಕಗಳಿಗೆ ಪ್ರತ್ಯೇಕವಾಗಿ PA ಅನ್ನು ಲೆಕ್ಕಹಾಕಬೇಕು. ಪ್ರತಿ ಘಟಕದ ಶೇಕಡಾವಾರು ವೆಚ್ಚದ ಅಂದಾಜಿನ ಮೇಲೆ ಕೆಲಸ ಮಾಡಬೇಕು ಮತ್ತು ವಿತರಿಸುವ ಮೊದಲು ಟೆಂಡರ್ ದಾಖಲೆಗಳಲ್ಲಿ ಅಳವಡಿಸಬೇಕಾಗಿರುತ್ತದೆ.

GO ನಲ್ಲಿ ಒದಗಿಸಲಾದ ಸೂತ್ರದ ಪ್ರಕಾರ, ಮೂಲ ತೈಮಾಸಿಕಕ್ಕೆ ಸಂಬಂಧಿಸಿದಂತೆ ಪರಿಗಣನೆಯಲ್ಲಿ ತೈಮಾಸಿಕದ ಸರಾಸರಿ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ PA ಅನ್ನು ಲೆಕ್ಕಹಾಕಲಾಗುತ್ತದೆ⁹⁰, ಅದು 'ಟೆಂಡರ್ ತೆರೆಯುವ ಕ್ಯಾಲೆಂಡರ್ ತಿಂಗಳ ಹಿಂದಿನ ಮೂರು ಸತತ ಕ್ಯಾಲೆಂಡರ್ ತಿಂಗಳುಗಳಾಗಿರುತ್ತವೆ'.

⁸⁹ $V\alpha = 0.85 \times \alpha_p / 100 \times R \times (\alpha_i - \alpha_o) / \alpha_p$ - ಅದರಲ್ಲಿ,

R = ತೈಮಾಸಿಕದಲ್ಲಿ ಮಾಡಿದ ಕೆಲಸದ ಒಟ್ಟು ಮೌಲ್ಯ

$V\alpha$ = ಘಟಕದ ದರಗಳಲ್ಲಿನ ಬದಲಾವಣೆಗಳಿಂದಾಗಿ ಕೆಲಸದ ವೆಚ್ಚದಲ್ಲಿ ಹೆಚ್ಚಳ ಅಥವಾ ಇಳಿಕೆ

α_o = ಬಿಡ್‌ಗಳನ್ನು ತೆರೆಯುವ ದಿನಾಂಕದ ಹಿಂದಿನ ತೈಮಾಸಿಕದ α ಘಟಕಕ್ಕೆ ಅಖಿಲ ಭಾರತ ಸರಾಸರಿ ಸಗಟು ಬೆಲೆ ಸೂಚ್ಯಂಕ..

α_i = ಪರಿಗಣನೆಯಲ್ಲಿರುವ ತೈಮಾಸಿಕದ α ಘಟಕಕ್ಕೆ ಅಖಿಲ ಭಾರತ ಸರಾಸರಿ ಸಗಟು ಬೆಲೆ ಸೂಚ್ಯಂಕ

α_p = ಕೆಲಸದಲ್ಲಿ ಘಟಕ α ನ ಶೇಕಡಾವಾರು.

⁹⁰ ಮೊದಲ ಹಂತದಲ್ಲಿ ಕೆಲಸ ಪ್ರಾರಂಭವಾದ ಕ್ಯಾಲೆಂಡರ್ ತಿಂಗಳು ಸೇರಿದಂತೆ ಸತತ ಮೂರು ಕ್ಯಾಲೆಂಡರ್ ತಿಂಗಳುಗಳು ಮತ್ತು ನಂತರದ ತೈಮಾಸಿಕವು ಹಿಂದಿನ ತೈಮಾಸಿಕದ ನಂತರ ಸತತ ಮೂರು ಕ್ಯಾಲೆಂಡರ್ ತಿಂಗಳುಗಳಾಗಿರಬೇಕು.

ಬದಲಾವಣೆಗಳ ಅಡಿಯಲ್ಲಿ ಕಾರ್ಯಗತಗೊಳಿಸಿದ ಕೃತಿಗಳ ಮೌಲ್ಯಕ್ಕೆ PA; ಅನ್ನು ಒದಗಿಸಬಾರದು⁹¹; ಇದಕ್ಕಾಗಿ PA (ಯಾವುದಾದರೂ ಇದ್ದರೆ) ಪರಸ್ಪರ ಒಪ್ಪಿದ ನಿಯಮಗಳ ಆಧಾರದ ಮೇಲೆ ಪ್ರತ್ಯೇಕವಾಗಿ ಲೆಕ್ಕಮಾಡಬೇಕಾಗಿರುತ್ತದೆ.

ಲೆಕ್ಕಪರಿಶೋಧನೆಯ ಪರಿಶೀಲನೆ ಆಗಸ್ಟ್ ಮತ್ತು ಡಿಸೆಂಬರ್ 2022 ರಲ್ಲಿ ಎರಡು⁹² PWD ವಿಭಾಗಗಳ ದಾಖಲೆಗಳನ್ನು ಪರಿಶೀಲನೆ ನಡೆಸಿದೆ. ಬಳ್ಳಾರಿಯ ಪಾವತಿ ನಗರದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಮತ್ತು ಕಲಬುರಗಿಯಲ್ಲಿ PWD ಭವನ ನಿರ್ಮಾಣಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯು ಜುಲೈ⁹³ ಮತ್ತು ಅಕ್ಟೋಬರ್⁹⁴ 2017 ರ ನಡುವೆ GO ಗಳಲ್ಲಿ ನಿಗದಿಪಡಿಸಿದ ಷರತ್ತುಗಳನ್ನು PA ಅನ್ನು ಲೆಕ್ಕಚಾರ ಮಾಡುವಾಗ ವಿಭಾಗಗಳು ಅನುಸರಿಸಿರಲಿಲ್ಲ ಮತ್ತು ಗುತ್ತಿಗೆದಾರರಿಗೆ ಪಾವತಿಸಲಾಯಿತು⁹⁵ ಎಂಬುದನ್ನು ಬಹಿರಂಗಪಡಿಸಿದೆ. GO ಗಳಲ್ಲಿ ನಿಗದಿಪಡಿಸಿದ ನಿಬಂಧನೆಗಳು/ಷರತ್ತುಗಳಿಂದ ಗಮನಿಸಲಾದ ವ್ಯತ್ಯಾಸಗಳನ್ನು ಕೆಳಗೆ ನೀಡಲಾಗಿದೆ

26 ನವೆಂಬರ್ 2004 ರ G.O ನಲ್ಲಿ ನೀಡಲಾದ PA ಸೂತ್ರವು 'ಪ್ಲಾಂಟ್ ಮತ್ತು ಮೆಷಿನರಿ ಸ್ಟೇಸ್' ಘಟಕಕ್ಕಾಗಿ 'ಹೆವಿ ಮೆಷಿನರಿ ಮತ್ತು ಭಾಗಗಳಿಗೆ' ನೀಡಲಾದ ಸೂಚ್ಯಂಕ ಮೌಲ್ಯವನ್ನು ಅಳವಡಿಸಿಕೊಳ್ಳಲಾಗಿತ್ತು, ಇದು 28ನೇ ಆಗಸ್ಟ್ 2010 ರಿಂದ ಸ್ಥಗಿತಗೊಂಡ 1993-94 ರ ಮೂಲ ವರ್ಷದೊಂದಿಗೆ WPI ಅನ್ನು ಆಧರಿಸಿತ್ತು. ನಂತರದ WPI ಗಳಲ್ಲಿ, 'ಹೆವಿ ಮೆಷಿನರಿ ಮತ್ತು ಭಾಗಗಳು' ಐಟಂ ಅನ್ನು ಪ್ರಕಟಿಸಲಾಗಿಲ್ಲ. ಆದ್ದರಿಂದ, ಇಲಾಖೆಯು WPI⁹⁶ ನಲ್ಲಿ ಈ ವರ್ಗವನ್ನು ನಿರ್ದಿಷ್ಟವಾಗಿ ಪ್ರತಿನಿಧಿಸುವ ಸೂಕ್ತವಾದ ಐಟಂ ಅನ್ನು ಅಳವಡಿಸಿಕೊಳ್ಳಬೇಕಾಗಿತ್ತು ಮತ್ತು ಈ ಐಟಂ PA ಲೆಕ್ಕಚಾರದಲ್ಲಿ ಗಮನಾರ್ಹವಾದ ತೂಕವನ್ನು (22.5 ಪ್ರತಿಶತ) ಹೊಂದಿರುವುದರಿಂದ ಬಿಡ್ ಡಾಕ್ಯುಮೆಂಟ್‌ನಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿರಬೇಕಾಗಿತ್ತು. ಆದರೆ, ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬಳ್ಳಾರಿ ವಿಭಾಗವು ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಉತ್ಪಾದನೆಗೆ ಸೂಚ್ಯಂಕವನ್ನು ಅಳವಡಿಸಿಕೊಂಡಿತ್ತು ಮತ್ತು ಕಲಬುರಗಿ ವಿಭಾಗವು 2011-12 ರ ಮೂಲ ವರ್ಷದೊಂದಿಗೆ WPI ನಿಂದ ಎಲ್ಲಾ ಸರಕುಗಳಿಗೆ ಸೂಚ್ಯಂಕವನ್ನು ಅಳವಡಿಸಿಕೊಂಡಿತ್ತು. ಎರಡೂ ಕೆಲಸಗಳೂ ಕಟ್ಟಡಗಳ ನಿರ್ಮಾಣಕ್ಕೆ ಸಂಬಂಧಿಸಿದ್ದಾಗಿದ್ದರಿಂದ ಅವು ತಪ್ಪಾಗಿದ್ದವು ಮತ್ತು 'ಗಣಿಗಾರಿಕೆ, ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣಕ್ಕಾಗಿ ಯಂತ್ರೋಪಕರಣಗಳ ತಯಾರಿಕೆ' ಸೂಚ್ಯಂಕವು ಸೂಕ್ತ ಸೂಚ್ಯಂಕವಾಗಿತ್ತು.

PWD ಬಳ್ಳಾರಿ ವಿಭಾಗದಿಂದ ಟೆಂಡರ್ ತೆರೆಯುವ ಕ್ಯಾಲೆಂಡರ್ ತಿಂಗಳ ಹಿಂದಿನ ಮೂರು ಸತತ ಕ್ಯಾಲೆಂಡರ್ ತಿಂಗಳ ಬದಲಿಗೆ ಟೆಂಡರ್ ತೆರೆಯಲಾದ ತ್ರೈಮಾಸಿಕದ ಹಿಂದಿನ ಕ್ಯಾಲೆಂಡರ್ ತ್ರೈಮಾಸಿಕವಾಗಿ ಮೂಲ ತ್ರೈಮಾಸಿಕವನ್ನು ತೆಗೆದುಕೊಳ್ಳಲಾಗಿತ್ತು.

ಕಲಬುರಗಿ ವಿಭಾಗವು ಮಾಪಾಡುಗಳ ಅಡಿಯಲ್ಲಿ ಕಾರ್ಯಗತಗೊಳಿಸಿದ ಕಾಮಗಾರಿಗಳು ಸೇರಿದಂತೆ ಒಟ್ಟು ಕಾಮಗಾರಿಗಳ ಮೌಲ್ಯದ ಮೇಲೆ PA ಅನ್ನು ಲೆಕ್ಕಹಾಕಿ ಗುತ್ತಿಗೆದಾರರಿಗೆ ಪಾವತಿಸಿದೆ. ಮಾಪಾಡುಗಳು (EIRL⁹⁷/ವರ್ಕ್‌ಲಿಪ್) ಸಕ್ಷಮ ಪ್ರಾಧಿಕಾರದಿಂದ ಇನ್ನೂ ಅನುಮೋದಿಸಲ್ಪಡದ ಕಾರಣ ಇದು ನಿಯಮಬಾಹಿರವಾಗಿದೆ ಮತ್ತು ಪೂರಕ ಒಪ್ಪಂದದ ಮೂಲಕ ಯಾವುದೇ ಪರಸ್ಪರ ನಿಬಂಧನೆಗಳನ್ನು ನಮೂದಿಸದ ಕಾರಣ, ವ್ಯತ್ಯಾಸದ ಐಟಂಗಳ ಮೇಲೆ PA ಪಾವತಿಗೆ ಯಾವುದೇ ಒಪ್ಪಂದ ಅನುವು ಮಾಡಿರಲಿಲ್ಲ.

GO ಗಳಲ್ಲಿ ನಿಗದಿಪಡಿಸಿದ ಷರತ್ತುಗಳನ್ನು ಅನುಸರಿಸದ ಕಾರಣ ಗುತ್ತಿಗೆದಾರರಿಗೆ ಈ ಕೆಳಗಿನ ಕೋಷ್ಟಕ ಸಂಖ್ಯೆ 3.1ರಲ್ಲಿ ವಿವರಿಸಿದಂತೆ ₹ 5.76 ಕೋಟಿಯಷ್ಟು ಹೆಚ್ಚುವರಿ ಪಾವತಿಯಾಗಿದೆ:

⁹¹ ವ್ಯತ್ಯಾಸಗಳು ಎಂದರೆ ಅಂದಾಜುಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಾರ್ಯಗತಗೊಳಿಸಲಾದ ಪ್ರಮಾಣ.

⁹² ಬಳ್ಳಾರಿ ಮತ್ತು ಕಲಬುರಗಿ

⁹³ 24 ತಿಂಗಳಲ್ಲಿ ಪೂರ್ಣಗೊಳಿಸಬೇಕು

⁹⁴ 18 ತಿಂಗಳಲ್ಲಿ ಪೂರ್ಣಗೊಳಿಸಬೇಕು

⁹⁵ ಎರಡೂ ಕೆಲಸಗಳಿಗೆ M/s K.M.V Projects Ltd

⁹⁶ ಹೋಲಿಸಬಹುದಾದ ಪರ್ಯಾಯ: CPI ಮೇಲಿನ ಕೈಪಿಡಿಯ ಪ್ಯಾರಾಗ್ರಾಫ್ 4.168: ಐಟಂನ ಹೋಲಿಸಬಹುದಾದ ವೈವಿಧ್ಯತೆ, ಗುಣಮಟ್ಟ ಮತ್ತು ವಿಷಯಗಳಲ್ಲಿ ನಿಗದಿತ ವೈವಿಧ್ಯಕ್ಕೆ ಸಮನಾದ ಅಥವಾ ಹತ್ತಿರವಿರುವ ಐಟಂ ಅನ್ನು ಆಯ್ಕೆಮಾಡಲಾಗಿದೆ ಮತ್ತು ನಿರಂತರ ಆಧಾರದ ಮೇಲೆ ಈ ಬದಲಿಗಾಗಿ ಬೆಲೆಗಳನ್ನು ಸಂಗ್ರಹಿಸಲಾಗುತ್ತದೆ.

⁹⁷ ಹೆಚ್ಚುವರಿ ಐಟಂ ದರ ಪಟ್ಟಿ

ಕೋಷ್ಟಕ ಸಂಖ್ಯೆ 3.1: ಬೆಲೆ ಹೊಂದಾಣಿಕೆ ಷರತ್ತುಗಳನ್ನು ಅನುಸರಿಸದಿರುವುದು

ಕ್ರಮ ಸಂಖ್ಯೆ	ವಿವರಣೆ	ಬಳ್ಳಾರಿಯ ಪಾರ್ವತಿ ನಗರದಲ್ಲಿ ಕೋರ್ಪ್ ಕಾಂಪ್ಲೆಕ್ಸ್ ನಿರ್ಮಾಣ	ಕಲಬುರಗಿಯಲ್ಲಿ PWD ಭವನ ನಿರ್ಮಾಣ	ಗಮನಿಸಲಾದ ಅಂಶಗಳು
		(₹ ಕೋಟಿಗಳಲ್ಲಿ)		
1	ಬೆಲೆ ಹೊಂದಾಣಿಕೆ ಪಾವತಿಸಲಾಗಿದೆ	7.826	8.77	ಪಿಡಬ್ಲ್ಯುಡಿ ಭವನ ಕಲಬುರಗಿಗೆ ಸಂಬಂಧಿಸಿದಂತೆ ವಿಭಾಗವು ₹ 8.89 ಕೋಟಿಗೆ ಪಿಎ ಲೆಕ್ಕ ಹಾಕಿದ್ದರೂ, ಪಿಎ ಪಾವತಿಸಿರುವುದು ₹ 8.77 ಕೋಟಿ ಮಾತ್ರ.
2	'ಪ್ಲಾಂಟ್ ಮತ್ತು ಮೆಷಿನರಿ ಸ್ಟೇಸ್' ಗಾಗಿ ತಪ್ಪಾದ ಸೂಚ್ಯಂಕವನ್ನು ಅಳವಡಿಸಿಕೊಂಡ ಕಾರಣ ಮತ್ತು ಮೂಲ ಸೂಚ್ಯಂಕಕ್ಕೆ ತಪ್ಪಾದ ಕ್ವಾರ್ಟರ್ ಅನ್ನು ಅಳವಡಿಸಿಕೊಳ್ಳುವುದರಿಂದ ಬೆಲೆ ಹೊಂದಾಣಿಕೆಯ ಹೆಚ್ಚುವರಿ ಪಾವತಿ. (ವಿವರಗಳನ್ನು ಅನುಬಂಧ -43 ರಲ್ಲಿ ನೀಡಲಾಗಿದೆ)	0.97	1.29	ಎರಡೂ ವಿಭಾಗಗಳು 'ಪ್ಲಾಂಟ್ ಮತ್ತು ಮೆಷಿನರಿ ಸ್ಟೇಸ್' ವರ್ಗೀಕರಣದಲ್ಲಿ ತಪ್ಪಾಗಿದೆ. ಬಳ್ಳಾರಿ ವಿಭಾಗದಲ್ಲಿ 28.02.2017 ರ ಬಿಡ್ ತೆರೆಯುವ ದಿನಾಂಕಕ್ಕೆ ಸಂಬಂಧಿಸಿದಂತೆ, ಮೂಲ ತೈಮಾಸಿಕವನ್ನು ನವೆಂಬರ್ 2016 ರಿಂದ ಜನವರಿ 2017 ರ ಬದಲಿಗೆ ಅಕ್ಟೋಬರ್ ನಿಂದ ಡಿಸೆಂಬರ್ 2016 ಎಂದು ತೆಗೆದುಕೊಳ್ಳಲಾಗಿದೆ.
3	'R' ಮೌಲ್ಯದ ಲೆಕ್ಕಾಚಾರಕ್ಕಾಗಿ ವ್ಯತ್ಯಾಸದ ಐಟಂಗಳನ್ನು ಸೇರಿಸುವುದರಿಂದ ಹೆಚ್ಚುವರಿ ಬೆಲೆ ಹೊಂದಾಣಿಕೆ ಪಾವತಿ. (ವಿವರಗಳನ್ನು ಅನುಬಂಧ-44 ರಲ್ಲಿ ನೀಡಲಾಗಿದೆ)	0	3.50	ಕಲಬುರಗಿಯ ಗುತ್ತಿಗೆಯನ್ನು (ಅಕ್ಟೋಬರ್ 2017) ₹ 46.58 ಕೋಟಿ ಟೆಂಡರ್ ವೆಚ್ಚದಲ್ಲಿ ನೀಡಲಾಯಿತು. ತರುವಾಯ, ಈ ಕಾರ್ಯದ ವ್ಯಾಪ್ತಿಯು ಮಾಪಾಡುಗಳಿಗೆ ಒಳಗಾಯಿತು ಮತ್ತು CE ಅವರು ಸರ್ಕಾರಕ್ಕೆ ಸಲ್ಲಿಸಿದ EIRL/ವರ್ಕ್ ಸ್ಲಿಪ್‌ಗಳ ಪ್ರಸ್ತಾವನೆಗಳ ಪ್ರಕಾರ, ಒಟ್ಟು ಕಾಮಗಾರಿಯನ್ನು ₹ 82.17 ಕೋಟಿಗೆ ಪರಿಷ್ಕರಿಸಲು ಪ್ರಸ್ತಾಪಿಸಲಾಗಿದೆ. ಬದಲಾವಣೆಗಳನ್ನು ಇನ್ನೂ ಅನುಮೋದಿಸಬೇಕಾಗಿದೆ (ಜನವರಿ 2024). ವ್ಯತ್ಯಾಸದ ಕಾಮಗಾರಿಗಳ ಅಡಿಯಲ್ಲಿ ₹ 27.30 ಕೋಟಿ ವರೆಗಿನ ಕಾಮಗಾರಿಗಳ ಮೌಲ್ಯ ಮತ್ತು ₹ 3.51 ಕೋಟಿಗಳ ಪಿಎ ಪಾವತಿಯನ್ನು ನಿಗದಿತ ನಿಬಂಧನೆಗಳಿಗೆ ವಿರುದ್ಧವಾಗಿ ಪಾವತಿಸಲಾಗಿದೆ.
	ಪಾವತಿಸಿದ ಒಟ್ಟು ಹೆಚ್ಚುವರಿ ಪಿಎ (2+3)	0.97	4.79	

ಈ ಪ್ರಕರಣಗಳನ್ನು ನವೆಂಬರ್ 2023 ರಲ್ಲಿ ಸರ್ಕಾರಕ್ಕೆ ವರದಿ ಮಾಡಿದ ನಂತರ, ಬಳ್ಳಾರಿ ಮತ್ತು ಕಲಬುರಗಿ ಎರಡೂ ವಿಭಾಗಗಳು ಒದಗಿಸಿದ ಉತ್ತರಗಳನ್ನು ಸರ್ಕಾರ ಅನುಮೋದಿಸಿ ಕಳುಹಿಸಿಕೊಟ್ಟಿತು. ಬಳ್ಳಾರಿ ವಿಭಾಗವು ಲೆಕ್ಕಪರಿಶೋಧನೆಯ ಅವಲೋಕನಗಳನ್ನು ಒಪ್ಪಿಕೊಂಡಿತ್ತು, ಕಲಬುರಗಿ ವಿಭಾಗವು ಆಗಸ್ಟ್ 2010 ರಲ್ಲಿ 'ಹೆವಿ ಮೆಷಿನರಿ ಮತ್ತು ಭಾಗಗಳ' ಸೂಚ್ಯಂಕವನ್ನು ಸ್ಥಗಿತಗೊಳಿಸಿದ್ದರಿಂದ, WPIನಲ್ಲಿ ಒದಗಿಸಲಾದ ಎಲ್ಲಾ ಸರಕುಗಳಿಗೆ ಸೂಚ್ಯಂಕವನ್ನು ಅಳವಡಿಸಿಕೊಳ್ಳುವುದನ್ನು ಹೊರತುಪಡಿಸಿ ವಿಭಾಗಕ್ಕೆ ಯಾವುದೇ ಆಯ್ಕೆ ಇರಲಿಲ್ಲ ಎಂದು ವಾದಿಸಿತ್ತು. 'ಗಣಿಗಾರಿಕೆ ತಯಾರಿಕೆ, ಕೈಯಿಂಗ್ ಮತ್ತು ನಿರ್ಮಾಣ' ದ ಸೂಚ್ಯಂಕದ ಲೆಕ್ಕಾಚಾರವು ತಪ್ಪಾಗಿರಬಹುದು ಏಕೆಂದರೆ ಕೆಲಸವು ಕೇವಲ ಯಂತ್ರೋಪಕರಣಗಳನ್ನು ನಿಯೋಜಿಸುವ ಸಿವಿಲ್, ಎಲೆಕ್ಟ್ರಿಕಲ್ ಮತ್ತು ಕೊಳಾಯಿ ಕಾರ್ಯಗಳ ಕಾರ್ಯಗತಗೊಳಿಸುವಿಕೆಯನ್ನು ಒಳಗೊಂಡಿರುತ್ತದೆ. ಕೆಲಸದ ವ್ಯಾಪ್ತಿ ಯಂತ್ರೋಪಕರಣಗಳ ತಯಾರಿಕೆಯನ್ನು ಒಳಗೊಂಡಿಲ್ಲವಾದ್ದರಿಂದ, ಆಡಿಟ್ ಸೂಚಿಸಿದ ಸೂಚ್ಯಂಕ ಐಟಂ ಅನ್ನು ಅಳವಡಿಸಿಕೊಳ್ಳಲಾಗುವುದಿಲ್ಲ. ಇದಲ್ಲದೆ, ತಪ್ಪಾದ PA

ಲೆಕ್ಕಾಚಾರವು ಒಪ್ಪಂದದ ವಿವಾದಗಳಿಗೆ ಕಾರಣವಾಗುತ್ತದೆ.

ಸರ್ಕಾರದಿಂದ ಎರಡು ವಿಭಾಗಗಳು ನೀಡಿದ ವಿಭಿನ್ನ ಉತ್ತರಗಳ ಅನುಮೋದನೆಯು ವಿರೋಧಾತ್ಮಕವಾಗಿದೆ. WPIನಲ್ಲಿ 'ಹೆವಿ, ಮೆಷಿನರಿ ಮತ್ತು ಪಾಟ್ಸ್' ಸೂಚ್ಯಂಕವನ್ನು ಸ್ಥಗಿತಗೊಳಿಸಿದ ತಕ್ಷಣ, ಕಾಮಗಾರಿಯ ವೆಚ್ಚದಲ್ಲಿ 'ಪ್ಲಾಂಟ್ ಮತ್ತು ಮೆಷಿನರಿ ಸ್ಪೇರ್ಸ್' ಘಟಕಕ್ಕೆ ಪಿಎ ಲೆಕ್ಕಾಚಾರ ಮತ್ತು ಪಾವತಿಗೆ ಸೂಕ್ತವಾದ ಸೂಚ್ಯಂಕ ಐಟಂ ಅನ್ನು ಸರ್ಕಾರವು ಸೂಚಿಸಬೇಕು. WPIಯಲ್ಲಿನ ಸೂಚ್ಯಂಕ ಐಟಂಗಳ ಪರಿಶೀಲನೆಯಲ್ಲಿ, ಲೆಕ್ಕಪರಿಶೋಧನೆಯು 'ಗಣಿಗಾರಿಕೆ, ಕೈಯಿಂಗ್ ಮತ್ತು ನಿರ್ಮಾಣಕ್ಕಾಗಿ ಯಂತ್ರೋಪಕರಣಗಳ ತಯಾರಿಕೆ' ಸೂಕ್ತವಾದ ಐಟಂ ಎಂದು ಕಂಡುಬಂದಿರುತ್ತದೆ, ಇದನ್ನು ಕಟ್ಟಡಗಳ ನಿರ್ಮಾಣಗಳಿಗಾಗಿ 'ಪ್ಲಾಂಟ್ ಮತ್ತು ಮೆಷಿನರಿ ಸ್ಪೇರ್ಸ್' ಬಳಕೆಗೆ ಸಂಬಂಧಿಸಿದಂತೆ PA ಅನ್ನು ಲೆಕ್ಕಹಾಕಲು ಮತ್ತು ಪಾವತಿಸಲು ಅಳವಡಿಸಿಕೊಳ್ಳಬಹುದಾಗಿರುತ್ತದೆ. ಆದಾಗ್ಯೂ, ಅನ್ವಯವಾಗುವ ಸೂಚ್ಯಂಕ ಐಟಂ ಅನ್ನು ಅನುಸರಿಸಲು ವಿಭಾಗಗಳಿಗೆ ಸೂಚನೆ ನೀಡಲು ಕರ್ನಾಟಕ ಸರ್ಕಾರ ಅಥವಾ PWD ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಒರಿಸ್ಸಾ ರಾಜ್ಯವು ಈ ನಿಟ್ಟಿನಲ್ಲಿ ಪರಿಗಣಿಸಬೇಕಾದ WPI ಐಟಂ ಅನ್ನು ಸೂಚಿಸಿದೆ ಎಂಬುದನ್ನು ಗಮನಿಸುವುದು ಸೂಕ್ತವಾಗಿದೆ. ವಿವರಗಳು ಈ ಕೆಳಗಿನಂತಿವೆ

- (i) NHAI ಅವರ OM ದಿನಾಂಕ 04 ಜೂನ್ 2018 ರ ಪ್ರಕಾರ, ನಿರ್ಮಾಣ ಯಂತ್ರಗಳಿಗೆ PA ಅನ್ನು ಲೆಕ್ಕಾಚಾರ ಮಾಡುವ ಉದ್ದೇಶಕ್ಕಾಗಿ ತುಕಡ ಸರಾಸರಿ 'ಲೋಡರ್' ಮತ್ತು 'ಕಾಂಕ್ರೀಟ್ ವೈಬ್ರೇಟರ್ ಮತ್ತು ಮಿಕ್ಸರ್' ಅನ್ನು ಅಳವಡಿಸಿಕೊಳ್ಳಲು ಆದೇಶಿಸಿದೆ. ಈ ವಸ್ತುಗಳು WPIನಲ್ಲಿ 'ಗಣಿಗಾರಿಕೆ, ಕೈಯಿಂಗ್ ಮತ್ತು ನಿರ್ಮಾಣಕ್ಕಾಗಿ ಯಂತ್ರೋಪಕರಣಗಳ ತಯಾರಿಕೆ' ಗುಂಪಿನ ಉಪ-ಐಟಂಗಳಾಗಿವೆ.
- (ii) ಅದೇ ರೀತಿ, ಒರಿಸ್ಸಾ ರಾಜ್ಯದ PWDಯು 2004-05 ರಿಂದ ಸ್ಥಗಿತಗೊಂಡ 'ಹೆವಿ ಮೆಷಿನರಿ ಮತ್ತು ಭಾಗಗಳ' ಬದಲಿಗೆ PA ಗಾಗಿ 'ಗಣಿಗಾರಿಕೆ, ಕೈಯಿಂಗ್ ಮತ್ತು ನಿರ್ಮಾಣಕ್ಕಾಗಿ ಯಂತ್ರೋಪಕರಣಗಳ ತಯಾರಿಕೆ' ಐಟಂ ಅನ್ನು ಅಳವಡಿಸಿಕೊಳ್ಳಲು ನವೆಂಬರ್ 2019 ರಲ್ಲಿ ಸೂಚನೆಯನ್ನು ನೀಡಿತ್ತು.

ಕಲಬುರಗಿ ವಿಭಾಗದಿಂದ ಅನುಮತಿಸಲಾದ ಪಿಎಗೆ ಸಂಬಂಧಿಸಿದಂತೆ, ಪಿಎ ಪಾವತಿಗಳನ್ನು ತಾತ್ಕಾಲಿಕವಾಗಿ ಒಪ್ಪಿಕೊಳ್ಳಲಾಗಿದೆ ಮತ್ತು ವ್ಯತ್ಯಾಸದ ಪ್ರಮಾಣದಲ್ಲಿ ನಾಲ್ಕನೇ ಮೂರು ಭಾಗಕ್ಕೆ ಮಾತ್ರ ಪಾವತಿಸಲಾಗಿದೆ ಎಂದು ಹೇಳಲಾಗಿದೆ. ಆಡಳಿತಾತ್ಮಕ ಅನುಮೋದನೆ ಮತ್ತು ಪೂರಕ ಒಪ್ಪಂದದ ಅನುಪಸ್ಥಿತಿಯಲ್ಲಿ ವ್ಯತ್ಯಾಸದ ಐಟಂಗಳು ಮೂಲ ದರದ ಪಾವತಿಗೆ ಅರ್ಹವಾಗಿಲ್ಲದಿರುವುದರಿಂದ ಪ್ರತ್ಯುತ್ತರವು ಸ್ವೀಕಾರಾರ್ಹವಲ್ಲ. ಆದ್ದರಿಂದ, PA ಅನ್ನು ತಾತ್ಕಾಲಿಕವಾಗಿ ಒಪ್ಪಿಕೊಳ್ಳುವ ಮತ್ತು ಪಾವತಿಸುವ ಪ್ರಶ್ನೆಯು ಉದ್ಭವಿಸುವುದಿಲ್ಲ.

ಸಣ್ಣ ನೀರಾವರಿ ಇಲಾಖೆಯಲ್ಲಿಯೂ ಸಹ ತಪ್ಪಾದ ಪಿಎ ಬಗ್ಗೆ ಇದೇ ರೀತಿಯ ಅವಲೋಕನವನ್ನು ಗಮನಿಸಲಾಗಿದೆ ಮತ್ತು ಈ ವರದಿಯ ಪ್ಯಾರಾಗ್ರಾಫ್ 3.8 ರಲ್ಲಿ ನೀಡಲಾಗಿದೆ.

ಶಿಫಾರಸ್ಸು 13: ಕಾಮಗಾರಿ ವೆಚ್ಚದಲ್ಲಿ 'ಪ್ಲಾಂಟ್ ಮತ್ತು ಮೆಷಿನರಿ ಸ್ಪೇರ್ಸ್' ಘಟಕಕ್ಕೆ ಬೆಲೆ ಹೊಂದಾಣಿಕೆಯ ಲೆಕ್ಕಾಚಾರ ಮತ್ತು ಪಾವತಿಗೆ ಸೂಕ್ತವಾದ ಸೂಚ್ಯಂಕ ಐಟಂ ಅನ್ನು ಸರ್ಕಾರವು ಸೂಚಿಸಬೇಕು. ಗುತ್ತಿಗೆದಾರರಿಗೆ ಪಾವತಿಸಿದ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಬೆಲೆ ಹೊಂದಾಣಿಕೆ ಪಾವತಿಗಳನ್ನು ನಿಯಂತ್ರಿಸುವ ಸರ್ಕಾರದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲಾ ವಿಭಾಗಗಳಿಗೆ ನಿರ್ದೇಶನ ನೀಡಬೇಕು.

3.5 ತಪ್ಪಾದ ಅಂದಾಜುಗಳು ಮತ್ತು ಅಳತೆಗಳ ಕಾರಣದಿಂದಾಗಿ ಕೆಲಸದ ಅಂಶಬಂಧಕ್ಕೆ ದ್ವಿಗುಣ ಪಾವತಿ

ದರಪಟ್ಟಿಯಲ್ಲಿ ಕಲ್ಲು ಕಾಮಗಾರಿ, ಸೇತುವೆ ಕಾಮಗಾರಿ ಇತ್ಯಾದಿಗಳಂತಹ ಸಂಯೋಜಿತ ಕೆಲಸಗಳಲ್ಲಿ “ಫಾರ್ಮ್ ವರ್ಕ್”ಗಳನ್ನು ಒದಗಿಸುವ, ಸರಿಪಡಿಸುವ ಮತ್ತು ತೆಗೆದುಹಾಕುವ ವೆಚ್ಚವನ್ನು ಸೇರಿಸಲಾಗಿತ್ತು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (SHDP) ಮೂಲಕ ಕಾರ್ಯಗತಗೊಳಿಸಿದ ಐದು ಕಾಮಗಾರಿಗಳಲ್ಲಿ ಸಂಯೋಜಿತ ಕೆಲಸದ ವಸ್ತುಗಳ ಜೊತೆಗೆ, ‘ಫಾರ್ಮ್ ವರ್ಕ್’ ಅನ್ನು ಸಹ ಪಾವತಿಸಲಾಗಿತ್ತು. ಇದರಿಂದ ಗುತ್ತಿಗೆದಾರರಿಗೆ ₹0.95 ಕೋಟಿ ಹೆಚ್ಚುವರಿ ಪಾವತಿಯಾಗಿತ್ತು.

MORTH ನಿರ್ದಿಷ್ಟಪಡಿಸಿರುವ ಷರತ್ತು 1719, ಒಪ್ಪಂದದಲ್ಲಿ ಒಂದು ಅಂಶ ಎಂದು ಪ್ರತ್ಯೇಕವಾಗಿ ನಮೂದಿಸಿದ ಹೊರತು, ಕಾಂಕ್ರೀಟ್‌ಗೆ ಸಂಬಂಧಿಸಿದ ಒಪ್ಪಂದದ ಘಟಕ ದರವು ಈ ವಿಶೇಷಣಗಳ ಸೆಕ್ಷನ್ 1500 ರ ಪ್ರಕಾರ ಕಾಂಕ್ರೀಟ್ ಕೆಲಸಕ್ಕೆ ಅಗತ್ಯವಿರುವ ‘ಫಾರ್ಮ್ ವರ್ಕ್’⁹⁸ ಅನ್ನು ಒದಗಿಸುವ, ಸರಿಪಡಿಸುವ ಮತ್ತು ತೆಗೆದುಹಾಕುವ ವೆಚ್ಚವನ್ನು ಒಳಗೊಂಡಿರುತ್ತದೆ. SR ಗೆ ಸಾಮಾನ್ಯ ಟಿಪ್ಪಣಿಗಳ ಪಾಯಿಂಟ್ 18 ರ ಪ್ರಕಾರ, ಅಧ್ಯಾಯ 5 ಅಂದರೆ ಕಲ್ಲಿನ ಕೆಲಸಗಳು, ಅಧ್ಯಾಯ 6 ಅಂದರೆ ಇಟ್ಟಿಗೆ ಕೆಲಸಗಳು ಮತ್ತು ಅಧ್ಯಾಯ 25 ರಿಂದ 33 ರವರೆಗೆ ಅಂದರೆ ಸೇತುವೆಯ ಕೆಲಸಗಳಿಗೆ, ದರಗಳು ಫಾರ್ಮ್ ಕೆಲಸಗಳು, ಸ್ಕ್ಯಾಫೋಲ್ಡಿಂಗ್ ಮತ್ತು ಕೇಂದ್ರೀಕರಣವನ್ನು ಒಳಗೊಂಡಿರುತ್ತವೆ. ಅಂತೆಯೇ ಅಧ್ಯಾಯ 37 ರ ಐಟಂ 37.59 ಸೈಡ್ ಡೈನ್‌ಗಳಿಗೆ ಸರಳ/ಬಲವರ್ಧಿತ ಸಿಮೆಂಟ್ ಕಾಂಕ್ರೀಟ್ ಅನ್ನು ಒದಗಿಸಲು ಮತ್ತು ಹಾಕಲು ಸಂಬಂಧಿಸಿದ ‘ಫಾರ್ಮ್ ವರ್ಕ್’ ಅನ್ನು ಸಹ ಒಳಗೊಂಡಿರುತ್ತದೆ⁹⁹. ಆದ್ದರಿಂದ, ಅಧ್ಯಾಯ 5, 6, 25 ರಿಂದ 33 ಮತ್ತು 37 ರ ಅಡಿಯಲ್ಲಿ ಕಾಂಕ್ರೀಟ್ ಕಾಮಗಾರಿಗಳಿಗಾಗಿ ತಯಾರಿಸಲಾದ ಅಂದಾಜುಗಳಲ್ಲಿ ‘ಫಾರ್ಮ್ ವರ್ಕ್’ ಅನ್ನು ಸೇರಿಸುವಂತಿಲ್ಲ ಮತ್ತು ಕೆಲಸದ ಈ ಅಂಶಕ್ಕೆ ಯಾವುದೇ ಪ್ರತ್ಯೇಕ ಪಾವತಿಯನ್ನು ಮಾಡುವಂತಿರುವುದಿಲ್ಲ.

ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (SHDP) ಮತ್ತು ಚಿತ್ರದುರ್ಗ PWD ವಿಭಾಗದಲ್ಲಿ ₹128.75 ಕೋಟಿ ವೆಚ್ಚದ ಐದು ಕಾಮಗಾರಿಗಳ ಆಡಿಟ್ ಪರಿಶೀಲನೆಯು SoRನ ಅಧ್ಯಾಯ 25 ರಿಂದ 33 ಮತ್ತು 37 ರವರೆಗಿನ ಐಟಂ ದರಗಳನ್ನು ಅಂದಾಜುಗಳಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣಗಳಲ್ಲಿ ‘ಫಾರ್ಮ್ ವರ್ಕ್’ ಅನ್ನು ಪ್ರತ್ಯೇಕ ವಸ್ತುವಾಗಿ ಅಂದಾಜಿನಲ್ಲಿ ಸೇರಿಸಿ ಪಾವತಿಸಿರುವುದು ಗಮನಕ್ಕೆ ಬಂದಿದೆ. ಇದು ಅನುಬಂಧ-45 ರಲ್ಲಿ ವಿವರಿಸಿದಂತೆ ₹0.95 ಕೋಟಿ ಮೊತ್ತದ ಗುತ್ತಿಗೆದಾರರಿಗೆ ಎರಡು ಬಾರಿ ಪಾವತಿಯಾಗಿತ್ತು.

ಇದನ್ನು ಗಮನಿಸಿದ ಮೇಲೆ ಸರ್ಕಾರವು (ಮಾರ್ಚ್ 2024) ಆಡಿಟ್ ಅವಲೋಕನವನ್ನು ಅಂಗೀಕರಿಸಿತು ಮತ್ತು SRನ ಸಾಮಾನ್ಯ ಟಿಪ್ಪಣಿಗಳ ಪ್ರಕಾರ, ಫಾರ್ಮ್ ಕಾರ್ಯಗಳಿಗೆ ಯಾವುದೇ ಪ್ರತ್ಯೇಕ ಪಾವತಿಯನ್ನು ಮಾಡಬಾರದು ಎಂದು ಹೇಳಿದೆ. ಇದಲ್ಲದೆ, ಫಾರ್ಮ್ ವರ್ಕ್ ಅನ್ನು ಒದಗಿಸುವ ಮತ್ತು ತೆಗೆದುಹಾಕುವ ಅಂಶಕ್ಕೆ ಪ್ರತ್ಯೇಕವಾಗಿ ಮಾಡಿದ ಪಾವತಿಯನ್ನು ಸಂಬಂಧಿಸಿದ ಗುತ್ತಿಗೆದಾರರ ಬಾಕಿ ಇರುವ ಬಿಲ್ಲುಗಳಿಂದ ಹಿಂಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿತು.

3.6 ಮೃದುವಾದ ಬಂಡೆ ಅಗೆತಕ್ಕೆ ತಪ್ಪಾದ ದರವನ್ನು ಅಳವಡಿಸಿಕೊಂಡಿದ್ದರಿಂದ ಗುತ್ತಿಗೆದಾರರಿಗೆ ₹ 0.99 ಕೋಟಿ ಹೆಚ್ಚುವರಿ ಪಾವತಿ

ಮಾನದಂಡದ ಪ್ರಕಾರ ಮೃದುವಾದ ಬಂಡೆಯ ಉತ್ಖನನಕ್ಕೆ ಸ್ಥೋಟಿಸುವ ಅಗತ್ಯವಿರುವುದಿಲ್ಲವೆಂದಿದ್ದರೂ ಸಹ ಮೃದುವಾದ ಬಂಡೆಯನ್ನು ಸ್ಥೋಟಿಸಲು ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ (ಡಬ್ಲ್ಯು ಆರ್‌ಡಿಒ) ದರಗಳ ದರವನ್ನು ಅಳವಡಿಸಿಕೊಂಡಿದ್ದರಿಂದ ಗುತ್ತಿಗೆದಾರರಿಗೆ ₹0.99 ಕೋಟಿ ಹೆಚ್ಚುವರಿ ಪಾವತಿಯಾಗಿತ್ತು.

⁹⁸ ಫಾರ್ಮ್‌ವರ್ಕ್ ಎನ್ನುವುದು ಒಂದು ರಚನೆಯಾಗಿದ್ದು ಅದನ್ನು ಸುರಿದ ಕಾಂಕ್ರೀಟ್ ಅನ್ನು ಅಗತ್ಯವಿರುವ ಆಯಾಮಗಳಿಗೆ ಅಚ್ಚು ಮಾಡಲು ಮತ್ತು ಒಳಗೊಂಡಿರುವ ಕಾಂಕ್ರೀಟ್ ಸ್ವತಃ ಸ್ಥಿರವಾಗುವವರೆಗೆ ಬೆಂಬಲಿಸಲು ಬಳಸಲಾಗುತ್ತದೆ.

⁹⁹ ‘ಕೇಂದ್ರೀಕರಿಸುವ ಮತ್ತು ಮುಚ್ಚುವ ವೆಚ್ಚ’ ಎಂದು ಉಲ್ಲೇಖಿಸಲಾಗಿದೆ

ಇಂಡಿಯನ್ ಸ್ಟ್ಯಾಂಡರ್ಡ್ (IS) ಕೋಡ್ IS 1200 (ಭಾಗ 1): 1992 (ಪ್ಯಾರಾಗ್ರಾಫ್ ನಂ.3(e)), ಕಲ್ಲು ಅಥವಾ ಬಂಡೆಗಳನ್ನು ಕ್ವಾರಿ ಮಾಡಬಹುದಾದ ಅಥವಾ ಕ್ರೌಬಾರ್‌ಗಳೊಂದಿಗೆ ವಿಭಜಿಸಬಹುದಾದ ಬಂಡೆಗಳನ್ನು ಮೃದುವಾದ ಬಂಡೆ ಎಂದು ವರ್ಗೀಕರಿಸಲಾಗಿದೆ ಮತ್ತು ಯಾವುದೇ ಬಂಡೆ ಅಥವಾ ಬಂಡೆ ಸ್ಪೋಟದ ಅಗತ್ಯವಿರುವ ಉತ್ಪನ್ನವನ್ನು 'ಗಟ್ಟಿಯಾದ ಬಂಡೆ' ಎಂದು ವರ್ಗೀಕರಿಸಲಾಗಿದೆ. ಅದರಂತೆ, ಕಾಲಕಾಲಕ್ಕೆ ಲೋಕೋಪಯೋಗಿ ಇಲಾಖೆ (PWD) ಸಿದ್ಧಪಡಿಸಿದ ದರಗಳ ವೇಳಾಪಟ್ಟಿ (SR) ಗಟ್ಟಿಯಾದ ಬಂಡೆಯ ಉತ್ಪನ್ನಕ್ಕೆ ಸಂಬಂಧಿಸಿದಂತೆ ಮಾತ್ರ ಸ್ಪೋಟಕ್ಕೆ ದರಗಳನ್ನು ಒದಗಿಸಿದೆ. ಮೃದುವಾದ ಬಂಡೆಗೆ ಸಂಬಂಧಿಸಿದಂತೆ, ಉತ್ಪನ್ನದ ಹಸ್ತಚಾಲಿತ ಮತ್ತು ಯಾಂತ್ರಿಕ ವಿಧಾನಗಳ ದರಗಳನ್ನು SR ಗಳಲ್ಲಿ ಒದಗಿಸಲಾಗಿದೆ.

ಹರಪನಹಳ್ಳಿಯಲ್ಲಿ ಪ್ರಥಮ ದರ್ಜೆ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ನ್ಯಾಯಾಲಯದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು (ಆಗಸ್ಟ್ 2021) ಹೊಸಪೇಟೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ (EE) ಅವರು ಜಿಎಸ್‌ಟಿ ಸೇರಿದಂತೆ ₹5.88 ಕೋಟಿ ಗುತ್ತಿಗೆ ಮೊತ್ತಕ್ಕೆ ಗುತ್ತಿಗೆದಾರರಿಗೆ¹⁰⁰ ನೀಡಿದ್ದರು. ಕಟ್ಟಡಕ್ಕಾಗಿ ಭೂಮಿ ಗುಡ್ಡದ ಮೇಲಿತ್ತು, ಅದನ್ನು 122.50 ಮೀಟರ್‌ನ ಕಡಿಮೆ ಮಟ್ಟಕ್ಕೆ (RL) ಕತ್ತರಿಸಿ ನೆಲಸಮಗೊಳಿಸಬೇಕಾಗಿತ್ತು. ಆದ್ದರಿಂದ ಅಂದಾಜು 46,620 ಘ.ಮೀ. ಗಳಷ್ಟು ಗುಡ್ಡವನ್ನು ಉತ್ಪನ್ನ ಮಾಡಲು ಅವಕಾಶವನ್ನು ಹೊಂದಿತ್ತು, ಇದಕ್ಕಾಗಿ ಯಾಂತ್ರಿಕ ವಿಧಾನದಿಂದ ಅಡಿಪಾಯವನ್ನು ಹೊರತುಪಡಿಸಿ ನೆಲವನ್ನು ಕಡಿಮೆ ಮಾಡಲು ಮತ್ತು ನೆಲಸಮಗೊಳಿಸಲು ಮಣ್ಣಿನ ಕೆಲಸವನ್ನು ನಿರ್ವಹಿಸಲಾಯಿತು. ಈ ವಸ್ತುವಿನ ಅಂದಾಜು ದರ (ಐಟಂ ನಂ.2.24) ಪ್ರತಿ ಘ.ಮೀ. ಗೆ ₹61 ಆಗಿತ್ತು.

ಮುಖ್ಯ ಎಂಜಿನಿಯರ್ (CE) ಅವರು ಕೆಲಸದ ಪರಿಶೀಲನೆಯ ಸಮಯದಲ್ಲಿ (ಡಿಸೆಂಬರ್ 2021), ಅಗತದ ಸಮಯದಲ್ಲಿ ಮೃದುವಾದ ಬಂಡೆಯು ಎದುರಾಗಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (AEE) ಅವರಿಗೆ ತಿಳಿಸಲಾಯಿತು. ಜಲ್ಲಿಕಲ್ಲು ಉತ್ಪನ್ನಕ್ಕೆ ಸಂಬಂಧಿಸಿದ SRನ 2.24 ಐಟಂ ಅನ್ನು ಪ್ರತಿ ಘ.ಮೀ.ಗೆ ₹ 61 ರಂತೆ ಮೇಲ್ನೋಟದ ಆಧಾರದ ಮೇಲೆ ಅಂದಾಜಿನಲ್ಲಿ ಒದಗಿಸಲಾಗಿದೆ ಎಂದು AEE ತಿಳಿಸಿದರು. ಮಾಮೂಲಿ/ಮೃದುವಾದ ಬಂಡೆಗಳ ವಿಸ್ತೀರ್ಣವನ್ನು ಅಳೆಯಲು ಮತ್ತು ಸಾಮಾನ್ಯ/ಮೃದು ಬಂಡೆಯನ್ನು ಬ್ಲಾಸ್ಟಿಂಗ್ ಮತ್ತು ಸಮತಟ್ಟು ಮಾಡಲು ಒದಗಿಸುವ ಮೂಲಕ ಪರಿಷ್ಕೃತ ಅಂದಾಜು ಸಿದ್ಧಪಡಿಸಲು ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆಯಲು ತಪಾಸಣೆಯ ಸಂದರ್ಭದಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಸೂಚಿಸಲಾಯಿತು. ಅದರಂತೆ, ₹ 7.00 ಕೋಟಿಗಳ ಪರಿಷ್ಕೃತ ಅಂದಾಜನ್ನು ಸಿದ್ಧಪಡಿಸಲಾಯಿತು ಮತ್ತು ಮಾರ್ಚ್ 2022 ರಲ್ಲಿ ಸರ್ಕಾರವು ಅದನ್ನು ಅನುಮೋದಿಸಿತು.

ಪರಿಷ್ಕೃತ ಅಂದಾಜಿನಲ್ಲಿ, ನೆಲವನ್ನು ನೆಲಸಮಗೊಳಿಸಲು ಮತ್ತು ತಗ್ಗಿಸಲು ಉತ್ಪನ್ನ ಮಾಡಬೇಕಾದ ಭೂಮಿಯ ಒಟ್ಟು ಪ್ರಮಾಣವನ್ನು 59,089.49 ಘ.ಮೀ. ಎಂದು ನಿರ್ಧರಿಸಲಾಯಿತು, ಅದರಲ್ಲಿ 29,509.50 ಘ.ಮೀ. (ಶೇಕಡಾ 50) ಅನ್ನು ಮೃದುವಾದ ಬಂಡೆಯ ಉತ್ಪನ್ನ ಎಂದು ವರ್ಗೀಕರಿಸಲಾಗಿತ್ತು. ಮೃದುವಾದ ಬಂಡೆಯ ಉತ್ಪನ್ನದ ದರವನ್ನು (ಪ್ರತಿ ಕಮ್‌ಗೆ ₹ 370.98) ಜಲಸಂಪನ್ಮೂಲ ಇಲಾಖೆಯ SRನಿಂದ ಎರವಲು ಪಡೆಯಲಾಗಿತ್ತು, ಇದು ಬ್ಲಾಸ್ಟಿಂಗ್ ಅಗತ್ಯವಿರುವ ಮೃದುವಾದ ಬಂಡೆಯಲ್ಲಿ ಕಾಲುವೆ ಅಡ್ಡ ಒಳಚರಂಡಿ ಕಾಮಗಾರಿಗೆ ಅಡಿಪಾಯ ಉತ್ಪನ್ನಕ್ಕೆ ಸಂಬಂಧಿಸಿದ್ದಾಗಿತ್ತು. PWD ದರಗಳ ವೇಳಾಪಟ್ಟಿಯು ಸ್ವತಃ ತಾಂತ್ರಿಕ ವಿಧಾನದ ಮೂಲಕ ಮೃದುವಾದ ಬಂಡೆಯನ್ನು ಅಗೆಯುವ ದರವನ್ನು (ಐಟಂ ಸಂಖ್ಯೆ. 2.23.2) ಪ್ರತಿ ಘ.ಮೀ.ಗೆ ₹68.00 ನಂತೆ ಒದಗಿಸಿದ್ದರಿಂದ ಇದು ತಪ್ಪಾಗಿದೆ ಮತ್ತು ವೆಚ್ಚವನ್ನು ಹೆಚ್ಚು ಹೆಚ್ಚಿಸಿತು. ಟೆಂಡರ್ ಷರತ್ತುಗಳ ಪ್ರಕಾರ, ಕೆಲಸದ ಅನುಷ್ಠಾನದ ಸಮಯದಲ್ಲಿ ಅಗತ್ಯವಿರುವ ಯಾವುದೇ ಹೆಚ್ಚುವರಿ ಐಟಂ ಅನ್ನು SRನಿಂದ ಪಡೆದ ದರದಲ್ಲಿ (ಒಪ್ಪಂದದ ಪ್ರಧಾನದ ಸಮಯದಲ್ಲಿ ಚಾಲ್ತಿಯಲ್ಲಿರುವ) ತೆಗೆದುಕೊಳ್ಳಬೇಕು, ಟೆಂಡರ್ ಪ್ರೀಮಿಯಂ (T.P) ಕೂಡಿಸಬೇಕು ಅಥವಾ ಅನ್ನು ಕಡಿಮೆ ಮಾಡಬೇಕು. ಇಲ್ಲಿ ಹೇಳಲಾಗಿರುವ SR ಮೂಲಭೂತವಾಗಿ PWD SR ಆಗಿತ್ತು ಮತ್ತು ಬೇರೆ ಯಾವುದೇ SR ಅಲ್ಲ. ಆದ್ದರಿಂದ, ಮೃದುವಾದ ಬಂಡೆಯನ್ನು ಅಗೆಯಲು ಟೆಂಡರ್ ಷರತ್ತಿನ ಪ್ರಕಾರ ಪಾವತಿಸಬೇಕಾದ ದರವು ₹71.06/ ಘ.ಮೀ.¹⁰¹ ರಷ್ಟಾಗುತ್ತದೆ. ಹೀಗಾಗಿ, ಟೆಂಡರ್ ಷರತ್ತುಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ ಮೃದುವಾದ ಕಲ್ಲು ಉತ್ಪನ್ನಕ್ಕೆ ತಪ್ಪಾದ ಹೆಚ್ಚಿನ ದರವನ್ನು ಅಳವಡಿಸಿಕೊಂಡಿದ್ದರಿಂದ ₹99.12 ಲಕ್ಷ (₹88,50,489.00¹⁰² + ಶೇಕಡಾ12 GST) ಹೆಚ್ಚುವರಿ ಪಾವತಿಗೆ

¹⁰⁰ ಶ್ರೀ ಬಸವನಗೌಡ ಬಿ ಪಾಟೀಲ್

¹⁰¹ ₹68 + ಶೇಕಡಾ 4.5 T.P = ₹71.06

¹⁰² (₹370.98 – ₹71.06) * 29,500.50 = ₹88,50,489

ಕಾರಣವಾಗಿತ್ತು.

ಪ್ರತ್ಯುತ್ತರವಾಗಿ, ಸರ್ಕಾರವು (ಅಕ್ಟೋಬರ್ 2023) ಡಿಸೆಂಬರ್ 2021 ರಲ್ಲಿ ಮುಖ್ಯ ಇಂಜಿನಿಯರ್ ಅವರು ಕೆಲಸವನ್ನು ಪರಿಶೀಲಿಸಿದ್ದಾರೆ ಮತ್ತು ಎದುರಾದ ಮೃದುವಾದ ಬಂಡೆಯ ವೈವಿಧ್ಯತೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ನಂತರ, ಬ್ಲಾಸ್ಟಿಂಗ್ ಅಗತ್ಯವಿದೆ ಎಂದು ಮನವರಿಕೆಯಾಯಿತೆಂದು ತಿಳಿಸಿತು. ಅಲ್ಲದೆ, ಬಿಡಿಬಿ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದಿಂದ ವರದಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿತು. ಅದರಂತೆ, ಹೆಚ್ಚುವರಿ ಐಟಂ ದರ ಪಟ್ಟಿಯನ್ನು (EIRL) ಮಾರ್ಚ್ 2022 ರಲ್ಲಿ ಸರ್ಕಾರವು ಅನುಮೋದಿಸಿತು. ಮೃದುವಾದ ಬಂಡೆಗೆ ಬ್ಲಾಸ್ಟಿಂಗ್ ಅಗತ್ಯವಿಲ್ಲ ಎಂಬ ಲೆಕ್ಕಪರಿಶೋಧನೆಯ ವಾದವು ತಪ್ಪಾಗಿರುತ್ತದೆ, ಅಂತಹ ಸಂದರ್ಭದಲ್ಲಿ ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ (WRDO) ಐಟಂ ಅನ್ನು ಒದಗಿಸುತ್ತಿರಲಿಲ್ಲ. ಅವ SR ನಲ್ಲಿ ಪ್ರತಿ ಘ.ಮೀ.ಗೆ ₹ 741 ರಂತೆ ಗಟ್ಟಿಯಾದ ಕಲ್ಲು ಉತ್ಪನ್ನದ ದರವು ಪ್ರತಿ ಘ.ಮೀ.ಗೆ ₹ 371 ರ ಮೃದುವಾದ ಬಂಡೆಯ ಬ್ಲಾಸ್ಟಿಂಗ್ ದರಕ್ಕಿಂತ ಹೆಚ್ಚು ದುಬಾರಿಯಾಗಿದೆ.

ಕೆಳಗಿನ ಆಧಾರದ ಮೇಲೆ ಉತ್ತರವು ಸ್ವೀಕಾರಾರ್ಹವಲ್ಲ:

- ಜಲ್ಲಿಕಲ್ಲು ಉತ್ಪನ್ನಕ್ಕೆ ಸಂಬಂಧಿಸಿದ SRನ 2.24 ಐಟಂ ಅನ್ನು ಪ್ರತಿ ಘ.ಮೀ.ಗೆ ₹ 61 ರ ಅಂದಾಜಿನಲ್ಲಿ ಒದಗಿಸಲಾಗಿದೆ ಎಂಬ ವಾದವು ಮೇಲ್ನೋಟದ ಆಧಾರದ ಮೇಲೆ ಸಮರ್ಥನೆಯನ್ನು ಹೊಂದಿರುವುದಿಲ್ಲ, ಏಕೆಂದರೆ KPWD ಕೋಡ್‌ನ ಪ್ಯಾರಾ 93 ಕಡ್ಡಾಯವಾಗಿ ಟ್ರಯಲ್ ಗುಂಡಿಗಳನ್ನು ಏಕರೂಪವಾಗಿ ಸೈಟ್‌ನಲ್ಲಿ ತೆಗೆದುಕೊಳ್ಳಬೇಕು. ಅಂದಾಜುಗಳನ್ನು ಸಿದ್ಧಪಡಿಸುವ ಮೊದಲು ಪರೀಕ್ಷೆಗಳು, ಜಿಯೋಟೆಕ್ನಿಕಲ್ ತನಿಖೆಗಳನ್ನು ನಡೆಸುವ ಮೂಲಕ ಕೆಲಸ ಮತ್ತು ಮಣ್ಣಿನ ಸ್ವರೂಪವನ್ನು ಕಂಡುಹಿಡಿಯಲಾಗುತ್ತದೆ. ಮುಖ್ಯ ಇಂಜಿನಿಯರ್‌ನ ಪರಿಶೀಲನೆಯ ಆಧಾರದ ಮೇಲೆ ಮತ್ತು ಅಗತ್ಯ ಪರೀಕ್ಷೆಗಳನ್ನು ನಡೆಸದೆಯೇ ಪರಿಷ್ಕೃತ ಅಂದಾಜುಗಳನ್ನು ಸಿದ್ಧಪಡಿಸುವುದು ಅನಿಯಮಿತವಾಗಿದೆ, ಇದು ಕೋಡಲ್ ನಿಬಂಧನೆಗಳ ಉಲ್ಲಂಘನೆಯಾಗಿದೆ.
- ಅಲ್ಲದೆ, ಕರಡು ಕಂಡಿಕೆಯನ್ನು (6 ಸೆಪ್ಟೆಂಬರ್ 2023 ರಂದು) ನೀಡಿದ ನಂತರ ಇಲಾಖೆಯ ಕೋರಿಕೆಯು(16 ಸೆಪ್ಟೆಂಬರ್ 2023 ರಂದು) ಮೇರೆಗೆ ಖಾಸಗಿ ಕಾಲೇಜಿನ ಪರೀಕ್ಷಾ ವರದಿಯನ್ನು ನೀಡಿರುವುದು ಕೇವಲ ನಂತರದ ಚಿಂತನೆಯಾಗಿದೆ. ಪರಿಷ್ಕೃತ ಅಂದಾಜುಗಳ ಅನುಮೋದನೆಗೆ ಮೊದಲು ಯಾವುದೇ ಪರೀಕ್ಷೆಯನ್ನು ನಡೆಸಲಾಗಿರಲಿಲ್ಲ.

ಹೀಗಾಗಿ, ಬ್ಲಾಸ್ಟಿಂಗ್‌ನೊಂದಿಗೆ ಮೃದುವಾದ ಬಂಡೆಯನ್ನು ಅಗೆಯಲು ತಪ್ಪಾದ ಐಟಂ ಅನ್ನು ಅಳವಡಿಸಿಕೊಂಡ ಪರಿಣಾಮ ಗುತ್ತಿಗೆದಾರರಿಗೆ ₹ 0.99 ಕೋಟಿ ಹೆಚ್ಚುವರಿ ಪಾವತಿಯಾಗಿತ್ತು.

ಶಿಫಾರಸ್ಸು 14: IS ಕೋಡ್ ಪ್ರಕಾರ ಬಂಡೆಗಳನ್ನು ವರ್ಗೀಕರಿಸಲು ಮತ್ತು PWD ದರಗಳ ವೇಳಾಪಟ್ಟಿಗೆ ಅನುಗುಣವಾಗಿ ಉತ್ಪನ್ನಗಳನ್ನು ಕಾರ್ಯಗತಗೊಳಿಸಲು ಸರ್ಕಾರವು ಇಲಾಖೆಗೆ ನಿರ್ದೇಶನ ನೀಡಬಹುದು. ಬಂಡೆಗಳಿಗೆ ಬ್ಲಾಸ್ಟಿಂಗ್ ಅಗತ್ಯವಿರುವ ಎಲ್ಲಾ ಸಂದರ್ಭಗಳಲ್ಲಿ, ಅದನ್ನು ಗಟ್ಟಿಯಾದ ಬಂಡೆ ಎಂದು ವರ್ಗೀಕರಿಸಬಹುದು ಮತ್ತು ಅಗದ ವಸ್ತುಗಳನ್ನು ದಾಸ್ತಾನು ಮಾಡಲು ಮತ್ತು ವಿಲೇವಾರಿ ಮಾಡಿ ಸರ್ಕಾರಕ್ಕೆ ಆದಾಯವನ್ನು ಗಳಿಸಬಹುದು.

ಸಣ್ಣ ನೀರಾವರಿ ಇಲಾಖೆ

3.7 ಗುತ್ತಿಗೆದಾರರಿಗೆ ಅನಪೇಕ್ಷಿತ ಆರ್ಥಿಕ ಲಾಭ

ಟೆಂಡರ್ ಷರತ್ತುಗಳಿಗೆ ವ್ಯತಿರಿಕ್ತವಾಗಿ ಬೆಲೆ ಹೊಂದಾಣಿಕೆಯನ್ನು ಅನಿಯಮಿತವಾಗಿ ಪಾವತಿಸಿದ ಪರಿಣಾಮ ಗುತ್ತಿಗೆದಾರರಿಗೆ ₹18.83 ಕೋಟಿ ಅನಪೇಕ್ಷಿತ ಆರ್ಥಿಕ ಲಾಭವಾಗಿದೆ

ಗುತ್ತಿಗೆ ಒಪ್ಪಂದವು ಗುತ್ತಿಗೆದಾರ ಮತ್ತು ಉದ್ಯೋಗದಾತರ ನಡುವಿನ ಕಾನೂನು ಒಪ್ಪಂದವಾಗಿದೆ, ಹಾಗೂ ಇದು ಕೆಲಸದ ವ್ಯಾಪ್ತಿ, ವೆಚ್ಚ, ಸಮಯ ಮತ್ತು ಕೆಲಸದ ಕಾರ್ಯಗತಗೊಳಿಸುವ ಷರತ್ತುಗಳನ್ನು ವ್ಯಾಖ್ಯಾನಿಸುತ್ತದೆ. ಕರ್ನಾಟಕ ಲೋಕೋಪಯೋಗಿ ಇಲಾಖೆ ಸಂಹಿತೆಯ (ಕೆಪಿಡಬ್ಲ್ಯೂಡಿ ಕೋಡ್) ಕಂಡಿಕೆ 180(2), ಗುತ್ತಿಗೆದಾರರಿಗೆ ಒಪ್ಪಂದದಲ್ಲಿ ಒದಗಿಸಿದ ದರಕ್ಕಿಂತ ಹೆಚ್ಚಿನ ದರಗಳನ್ನು ಪಾವತಿಸುವುದನ್ನು ನಿಷೇಧಿಸುತ್ತದೆ. ಕೆಪಿಡಬ್ಲ್ಯೂಡಿ ಕೋಡ್‌ನ ಕಂಡಿಕೆ 186 ಸಹ ಗುತ್ತಿಗೆ ಒಪ್ಪಂದಕ್ಕೆ ಒಳಪಡದ ಯಾವುದೇ ರಿಯಾಯಿತಿಯನ್ನು ಗುತ್ತಿಗೆದಾರರಿಗೆ ವಿಸ್ತರಿಸುವುದನ್ನು ನಿಷೇಧಿಸುತ್ತದೆ.

ಸಣ್ಣ ನೀರಾವರಿ ಇಲಾಖೆಯ (ಸ.ನೀ) ಅನುಸರಣೆ ಲೆಕ್ಕಪರಿಶೋಧನೆಯ ಸಂದರ್ಭದಲ್ಲಿ (ಆಗಸ್ಟ್‌ನಿಂದ ಡಿಸೆಂಬರ್ 2023), ಕೋಷ್ಟಕ ಸಂಖ್ಯೆ 3.1ರಲ್ಲಿ ಪಟ್ಟಿ ಮಾಡಲಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಒಪ್ಪಂದದಲ್ಲಿ ಬೆಲೆ ಹೊಂದಾಣಿಕೆ ಷರತ್ತುಗಳನ್ನು ಒದಗಿಸಿಲ್ಲ ಎಂದು ಲೆಕ್ಕಪರಿಶೋಧನೆ ಗಮನಿಸಿದೆ:

ಕೋಷ್ಟಕ 3.1: ಒಪ್ಪಂದಗಳಲ್ಲಿ ಬೆಲೆ ಹೊಂದಾಣಿಕೆ ಷರತ್ತನ್ನು ಒದಗಿಸದಿರುವ ಕಾಮಗಾರಿಗಳ ಪಟ್ಟಿ

(₹ ಕೋಟಿಗಳಲ್ಲಿ)

ಕ್ರಮ. ಸಂಖ್ಯೆ.	ಕಾಮಗಾರಿಯ ಹೆಸರು	ಕಾಮಗಾರಿಯ ಟೆಂಡರ್ ವೆಚ್ಚ	ಒಪ್ಪಂದದ ದಿನಾಂಕ	ಈವರೆಗಿನ ಪಾವತಿ	ಕಾಮಗಾರಿ ಪೂರ್ಣಗೊಂಡ ದಿನಾಂಕ	ಅನುಷ್ಠಾನ-ಗೊಳಿಸಿದ ವಿಭಾಗ
1.	ಲಖ್ಯ ಹೋಬಳಿ ಚಿಕ್ಕಮಗಳೂರು ತಾಲೂಕು ಚಿಕ್ಕಮಗಳೂರು ಜಿಲ್ಲೆಯ ಮದರಾಸನ ಕೆರೆಗೆ ಭೈರಾಪುರ ಪಿಕ್‌ಅಪ್ ಇಂದ ಮತ್ತು ದಾಸರಹಳ್ಳಿ ಕೆರೆಗೆ ಹಿರೇಮಗಳೂರು ಕೆರೆಯಿಂದ ಏತ ನೀರಾವರಿ ಯೋಜನೆಗಳ ಮೂಲಕ ನೀರು ತುಂಬುವುದು.	31.50	15.02.2021	28.57	06.07.2022	ಹಾಸನ
2.	ಕೌಜಲಗಿ, ಗೋಸಬಾಳ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ಎಲ್‌ಐಎಸ್‌ನ ಸಮೀಕ್ಷೆ, ತನಿಖೆ, ವಿನ್ಯಾಸ, ಪೂರೈಕೆ, ಸ್ಥಾಪನೆ, ಪರೀಕ್ಷೆ ಮತ್ತು ಕಾರ್ಯಾರಂಭ	140.34	05.02.2020	137.10	30.11.2021	ಬೆಳಗಾವಿ
3.	ಉತ್ತರ ಕನ್ನಡದ ಕುಮಟಾ ತಾಲೂಕಿನ ಮಣಿಕಟ್ಟಾ ಬಳಿ ಚಿ.0.00 ರಿಂದ 3.0 ಕಿ.ಮೀ ವರೆಗೆ ಮತ್ತು ಅಗನಾಶಿನಿ ಬಳಿ 3.00 ರಿಂದ 7.78 ಕಿ.ಮೀ. ವರೆಗೆ ಸುರಕ್ಷಣ ಕಾರ್ಯ	33.74	26.06. 2020	32.96	22.12.2022	ಹಳಿಯಾಳ

ಮೂಲ: ಟೆಂಡರ್/ಕಾಮಗಾರಿಯ ಕಡತಗಳಿಂದ ಮತ್ತು ರನ್‌ನಿಂಗ್ ಅಕೌಂಟ್ ಬಿಲ್‌ಗಳಿಂದ ಸಂಗ್ರಹಿಸಲಾದ ಮಾಹಿತಿ

ಕ್ರಮ ಸಂಖ್ಯೆ 1 ಮತ್ತು 2ರಲ್ಲಿ ಪಟ್ಟಿ ಮಾಡಲಾದ ಕಾಮಗಾರಿಗಳಿಗೆ ಸಂಬಂಧಿಸಿದಂತೆ, ಟೆಂಡರ್ ದಾಖಲೆಯ ವಿಭಾಗ 2 (ಟೆಂಡರ್‌ದಾರರಿಗೆ ಸೂಚನೆಗಳು) ಷರತ್ತು 11.4 ಟೆಂಡರ್‌ದಾರರು ಉಲ್ಲೇಖಿಸಿದ ದರಗಳು ಮತ್ತು ಬೆಲೆಗಳನ್ನು ಒಪ್ಪಂದದ ಅವಧಿಗೆ ನಿಗದಿಪಡಿಸಲಾಗಿದೆ ಮತ್ತು ಯಾವುದೇ ಕಾರಣಕ್ಕೂ

ಹೊಂದಾಣಿಕೆಗೆ ಒಳಪಡುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ, ಬೆಲೆ ಹೊಂದಾಣಿಕೆ ಷರತ್ತನ್ನು 40¹⁰³ ಸಹ ತೆಗೆದು ಹಾಕಲಾಗಿದೆ ಮತ್ತು ಟೆಂಡರ್ ದಾಖಲೆಗಳಲ್ಲಿ ಇದನ್ನು ಅಳವಡಿಸಲಾಗಿಲ್ಲ ಆದಾಗ್ಯೂ, ಕಾಮಗಾರಿ ಮುಗಿದ ನಂತರ, ಗುತ್ತಿಗೆದಾರರು (ಅಕ್ಟೋಬರ್ 2022 ಮತ್ತು ಡಿಸೆಂಬರ್ 2022) ಬೆಲೆ ಹೊಂದಾಣಿಕೆ ಪಾವತಿಗೆ ವಿನಂತಿಸಿದರು. ಇದರ ಪ್ರತಿಕ್ರಿಯೆಯಾಗಿ, ಮುಖ್ಯ ಅಭ್ಯಾಂತರರು, ಸ.ನೀ (ದಕ್ಷಿಣ ಮತ್ತು ಉತ್ತರ) ಅವರು (ಡಿಸೆಂಬರ್ 2022 ಮತ್ತು ಜನವರಿ 2023) ಕರ್ನಾಟಕ ಸರ್ಕಾರದ ಕಾರ್ಯದರ್ಶಿ, ಸ.ನೀಯಿಂದ ಮೇಲಿನ ಕಾಮಗಾರಿಗಳಿಗೆ ಬೆಲೆ ಹೊಂದಾಣಿಕೆ ಪಾವತಿಗೆ ಸಂಬಂಧಿಸಿದಂತೆ ನಿರ್ದೇಶನಗಳನ್ನು ಕೋರಿದರು. ಪ್ರತ್ಯುತ್ತರವಾಗಿ, ಕಾರ್ಯದರ್ಶಿ, ಸ.ನೀಅವರು (ಫೆಬ್ರವರಿ ಮತ್ತು ಮಾರ್ಚ್ 2023) ಮೇಲಿನ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬೆಲೆ ಹೊಂದಾಣಿಕೆಯನ್ನು ಅನುಮತಿಸಿ, ಗುತ್ತಿಗೆದಾರರು ಯಾವುದೇ ನಂತರದ ಆದೇಶಗಳ ಸಂದರ್ಭದಲ್ಲಿ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ ಎಂಬ ನಿಬಂಧನೆಯನ್ನೊಳಗೊಂಡ ಆದೇಶಗಳನ್ನು ಹೊರಡಿಸಿದರು. ಮೇಲಿನ ಆದೇಶಗಳ ಆಧಾರದ ಮೇಲೆ ಗುತ್ತಿಗೆದಾರರಿಗೆ ₹16.55¹⁰⁴ ಕೋಟಿ ಬೆಲೆ ಹೊಂದಾಣಿಕೆ ಪಾವತಿಸಲಾಯಿತು.

ಕ್ರಮ. ಸಂಖ್ಯೆ.3 ರಲ್ಲಿ ಪಟ್ಟಿ ಮಾಡಲಾದ ಕೆಲಸಕ್ಕೆ ಸಂಬಂಧಿಸಿದಂತೆ, ಒಪ್ಪಂದದ ಸಾಮಾನ್ಯ ಷರತ್ತುಗಳ (ಜಿ.ಸಿ.ಸಿ) ಷರತ್ತು 45 ರ ಪ್ರಕಾರ ಒಪ್ಪಂದದ ನಿರ್ದಿಷ್ಟ ಷರತ್ತುಗಳೊಂದಿಗೆ (ಪಿ.ಸಿ.ಸಿ) ಓದಲಾದ ಟೆಂಡರ್ ಡಾಕ್ಯುಮೆಂಟ್ ಬೆಲೆ ಹೊಂದಾಣಿಕೆಗೆ ಒಳಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದೆ. ಅದರಂತೆ, ಯಶಸ್ವಿ ಗುತ್ತಿಗೆದಾರರ ಬಿಡ್ ಅನ್ನು ಅಂತಿಮಗೊಳಿಸಲಾಯಿತು. ಡಿಸೆಂಬರ್ 2022 ರಲ್ಲಿ ಕಾಮಗಾರಿ ಪೂರ್ಣಗೊಂಡಿತು. ಆದಾಗ್ಯೂ, ಲೆಕ್ಕಪರಿಶೋಧನೆಯು ಹಳಿಯಾಳದ ಸ.ನೀ ವಿಭಾಗವು, (ನವೆಂಬರ್ 2022) 12 ತಿಂಗಳಿಗಿಂತ ಹೆಚ್ಚಿನ ಅವಧಿಯನ್ನು ಹೊಂದಿರುವ ಕಾಮಗಾರಿಗಳಿಗೆ ಬೆಲೆ ಹೊಂದಾಣಿಕೆ ಅನ್ವಯಿಸುತ್ತದೆ ಎಂಬ ನೆಪದಲ್ಲಿ ಮೇಲಿನ ಕಾಮಗಾರಿಗೆ ಬೆಲೆ ಹೊಂದಾಣಿಕೆಯ ಭಾಗವಾಗಿ ₹ 2.28 ಕೋಟಿ ಪಾವತಿಸಿದೆ ಎಂದು ಗಮನಿಸಿತು. ಅದಲ್ಲದೆ, ವಿಭಾಗದಿಂದ ಬಾಕಿ ಇರುವ ಹೆಚ್ಚುವರಿ ಬೆಲೆ ಹೊಂದಾಣಿಕೆ ಮೊತ್ತ ₹1.99 ಕೋಟಿಯನ್ನು ಸಹ ಅನುಮೋದಿಸಲಾಗಿದೆ (ಮಾರ್ಚ್ 2023) ಮತ್ತು ಇದು ಮುಖ್ಯ ಲೆಖ್ಯಾಧಿಕಾರಿಯವರಲ್ಲಿ ಪಾವತಿಗೆ ಬಾಕಿಯಿದೆ (ಸೆಪ್ಟೆಂಬರ್ 2023).

ಪ್ರತ್ಯುತ್ತರವಾಗಿ, ಸರ್ಕಾರವು ಟೇಬಲ್ ನ ಕ್ರಮ ಸಂಖ್ಯೆ.1 ಮತ್ತು 2 ರಲ್ಲಿ ಪಟ್ಟಿ ಮಾಡಲಾದ ಕೆಲಸಗಳಿಗೆ ಸಂಬಂಧಿಸಿದಂತೆ, ಕೋವಿಡ್ -19ನಿಂದ ಏಕಾಏಕಿ ನಿರ್ಮಾಣ ಸಾಮಗ್ರಿಗಳು ಮತ್ತು ಕಾರ್ಮಿಕರ ದರಗಳಲ್ಲಿ ಅಸಹಜ ಹೆಚ್ಚಳಕ್ಕೆ ಕಾರಣವಾಯಿತು ಮತ್ತು ಆದ್ದರಿಂದ, ಗುತ್ತಿಗೆದಾರರ ಕೋರಿಕೆ ಆಧರಿಸಿ, ಸರ್ಕಾರದ ಕಾರ್ಯದರ್ಶಿ, ಸ.ನೀ ಹೊರಡಿಸಿದ “ಸ್ವೀಕಿಂಗ್ ಆರ್ಡರ್” ಅಧಾರದ ಮೇಲೆ ಬೆಲೆ ಹೊಂದಾಣಿಕೆಯನ್ನು ಒದಗಿಸಲಾಗಿದೆ (ಮಾರ್ಚ್ 2024).

ಸರ್ಕಾರದ ಉತ್ತರವು ಸ್ವೀಕಾರಾರ್ಹವಲ್ಲ ಏಕೆಂದರೆ ಆರ್ಥಿಕ ಇಲಾಖೆಯು 13 ಜುಲೈ 2020 ರ ಆದೇಶದಂತೆ ಕೋವಿಡ್ 19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಸಿವಿಲ್ ವರ್ಕ್ಸ್ ಒಪ್ಪಂದಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಸಡಿಲಿಕೆಗಳನ್ನು ಕೆಳಗೆ ವಿವರಿಸಲಾಗಿದೆ:

- ಲಿಕ್ವಿಡೇಟೆಡ್ ಡ್ಯಾಮೇಜ್‌ಗಳನ್ನು ವಿಧಿಸದೆಯೇ ಒಪ್ಪಂದವನ್ನು 6 ತಿಂಗಳವರೆಗೆ ವಿಸ್ತರಿಸಬಹುದು
- ಕೆಲಸದ ಪೂರ್ಣಗೊಂಡ ಪ್ರಗತಿಯ ದರಕ್ಕೆ ಅನುಗುಣವಾಗಿ ಭದ್ರತಾ ರೇವಣಿಯ ಮರುಪಾವತಿ.

ಒಪ್ಪಿದ ಒಪ್ಪಂದದ ಷರತ್ತುಗಳಿಗೆ ವಿರುದ್ಧವಾಗಿ ಬೆಲೆ ಹೊಂದಾಣಿಕೆಯ ವಿಸ್ತರಣೆಯು ಆರ್ಥಿಕ ಇಲಾಖೆ, ಅನುಮೋದಿಸಿದ ಸಡಿಲಿಕೆಗಳ ಭಾಗವಾಗಿರಲಿಲ್ಲ; ಕ್ರಮ.ಸಂಖ್ಯೆ.1 ನಲ್ಲಿನ ಕೆಲಸಕ್ಕೆ ಸಂಬಂಧಿಸಿದಂತೆ, ಸೆಪ್ಟೆಂಬರ್ 2020 ರಲ್ಲಿ ಅಂದರೆ ಕೋವಿಡ್ 19 ಸಾಂಕ್ರಾಮಿಕ ಘೋಷಣೆಯ ನಂತರ ಬೆಲೆ ಹೊಂದಾಣಿಕೆಯ ನಿಬಂಧನೆಯನ್ನು ಒದಗಿಸದೆಯೇ ಟೆಂಡರ್‌ಗಳನ್ನು ಕರೆಯಲಾಗಿದೆ ಮತ್ತು ಅದನ್ನು ಈ ಯಶಸ್ವಿ ಗುತ್ತಿಗೆದಾರರು ಒಪ್ಪಿ, ಸಹಿ ಮಾಡಲಾಗಿದೆ (ಫೆಬ್ರವರಿ 2021).

ಹೀಗಾಗಿ, ಗುತ್ತಿಗೆದಾರನು ತನ್ನ ದರಗಳನ್ನು ಉಲ್ಲೇಖಿಸುವಾಗ ಮತ್ತು ಕೆಲಸಕ್ಕೆ ಒಪ್ಪಂದಕ್ಕೆ ಸಹಿ ಹಾಕುವಾಗ ಕೋವಿಡ್ -19 ಸನ್ನಿವೇಶದ ಜೊತೆಗೆ ಬೆಲೆ ಹೊಂದಾಣಿಕೆಯ ನಿಬಂಧನೆಯ ಅನುಪಸ್ಥಿತಿಯ

¹⁰³ ಕರ್ನಾಟಕ ಸರ್ಕಾರದ ಪ್ರಮಾಣಿತ ಟೆಂಡರ್ ಡಾಕ್ಯುಮೆಂಟ್ KW-4 ಪ್ರಕಾರ.

¹⁰⁴ ಸ.ನೀ ಹಾಸನ ವಿಭಾಗ-₹ 5.45 ಕೋಟಿ ಮತ್ತು ಸ.ನೀ ಬೆಳಗಾವಿ ವಿಭಾಗ- ₹ 11.10 ಕೋಟಿ.

ಬಗ್ಗೆ ತಿಳಿದಿರುತ್ತಾನೆ. ಆದ್ದರಿಂದ ಗುತ್ತಿಗೆದಾರರಿಗೆ ಒದಗಿಸಲಾದ ರಿಯಾಯತಿಯು, ಒಪ್ಪಿದ ಟೆಂಡರ್ ಷರತ್ತುಗಳ ಭಾಗವಾಗಿರದೆ, ಕೆಪಿಡಬ್ಲ್ಯೂಡಿ ಕೋಡ್‌ಗೆ ವಿರುದ್ಧವಾಗಿರುವುದು ಮತ್ತು, ಇಡೀ ಟೆಂಡರ್ ಪ್ರಕ್ರಿಯೆಯನ್ನೇ ದುರ್ಬಲಗೊಳಿಸಿತು.

ಕೋಷ್ಟಕದ ಕ್ರಮ ಸಂಖ್ಯೆ 3 ರಲ್ಲಿ ಪಟ್ಟಿ ಮಾಡಲಾದ ಕೆಲಸಕ್ಕೆ ಸಂಬಂಧಿಸಿದಂತೆ, ಗುತ್ತಿಗೆಯ ವಿಶೇಷ ಷರತ್ತುಗಳ ಷರತ್ತು 6 ರ ಪ್ರಕಾರ ಬೆಲೆ ಹೊಂದಾಣಿಕೆಗೆ ಅವಕಾಶವಿದೆ ಎಂದು ಸರ್ಕಾರ ಹೇಳಿದೆ.

ಒಪ್ಪಂದದ ಷರತ್ತುಗಳನ್ನು ನಿರ್ದಿಷ್ಟಪಡಿಸಿದ ಟೆಂಡರ್ ಒಪ್ಪಂದದ ಭಾಗ 3 ರಂತೆ ಉತ್ತರವು ಸ್ವೀಕಾರಾರ್ಹವಲ್ಲ ಏಕೆಂದರೆ, ಪಿಸಿಸಿ ಮತ್ತು ಅದರಲ್ಲಿರುವ ಇತರ ದಾಖಲೆಗಳೊಂದಿಗೆ ಜಿಸಿಸಿಯು, ಎರಡೂ ಪಕ್ಷಗಳ ಹಕ್ಕುಗಳು ಮತ್ತು ಕಟ್ಟುಪಾಡುಗಳನ್ನು ನ್ಯಾಯಯುತವಾಗಿ ವ್ಯಕ್ತಪಡಿಸುವ ಸಂಪೂರ್ಣ ದಾಖಲೆಯಾಗಿರಬೇಕು. ಅದರಂತೆ, ಪಿಸಿಸಿಯೊಂದಿಗೆ ಓದಿದ ಜಿಸಿಸಿಯು 45 ನೇ ಷರತ್ತು, ಒಪ್ಪಂದವು ಬೆಲೆ ಹೊಂದಾಣಿಕೆಗೆ ಒಳಪಟ್ಟಿಲ್ಲ ಎಂದು ತಿಳಿಸಲಾಗಿದೆ.

ಹೀಗಾಗಿ, ಒಪ್ಪಿದ ಟೆಂಡರ್ ಷರತ್ತುಗಳಿಗೆ ವ್ಯತಿರಿಕ್ತವಾಗಿ ₹18.83¹⁰⁵ ಕೋಟಿ ಮೊತ್ತದ ಬೆಲೆ ಹೊಂದಾಣಿಕೆಯ ಪಾವತಿಯು ಗುತ್ತಿಗೆದಾರರಿಗೆ ಅನಿಯಮಿತ ಅನಪೇಕ್ಷಿತ ಲಾಭವನ್ನು ಉಂಟುಮಾಡಿದ್ದಲ್ಲದೆ, ಟೆಂಡರ್ ಸಮಯದಲ್ಲಿ ಭಾಗವಹಿಸುವ ಬಿಡ್‌ದಾರರಿಗೆ ಇತರ ಮೊದಲಿನಿಂದ ಅದೇ ಪ್ರಯೋಜನ ಲಭ್ಯವಾಗದಿರಲು ಕಾರಣವಾಯಿತು.

ಶಿಫಾರಸು 15: ಗುತ್ತಿಗೆ ಒಪ್ಪಂದಗಳಿಗೆ ವಿರುದ್ಧವಾದ ಗುತ್ತಿಗೆದಾರರಿಗೆ ಮಾಡಿದ ಬೆಲೆ ಹೊಂದಾಣಿಕೆ ಪಾವತಿಗಳನ್ನು ಹಿಂಪಡೆಯಲು ಮತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸಲು ಕ್ರಮ ತೆಗೆದುಕೊಳ್ಳಬಹುದು.

3.8 ಗುತ್ತಿಗೆದಾರರಿಗೆ ಹೆಚ್ಚುವರಿ ಪಾವತಿ

ಬೆಲೆ ಹೊಂದಾಣಿಕೆಯನ್ನು ನಿಯಂತ್ರಿಸಲು ಮೂಲ ಸೂಚ್ಯಂಕ ಮೌಲ್ಯಗಳನ್ನು ನಿರ್ಧರಿಸಲು ತಪ್ಪು ವಿಧಾನವನ್ನು ಅಳವಡಿಸಿಕೊಂಡ ಕಾರಣ ₹ 4.91 ಕೋಟಿ ಹೆಚ್ಚುವರಿ ಪಾವತಿಯಾಗಿದೆ.

ನಿರ್ಮಾಣ ಸಾಮಗ್ರಿಗಳು ಮತ್ತು ಕಾರ್ಮಿಕರ ದರಗಳಲ್ಲಿನ ಆಗಾಗ್ಗೆ ಆಗುವ ಏರಿಳಿತಗಳನ್ನು ಪರಿಹರಿಸಲು, ಕರ್ನಾಟಕ ಸರ್ಕಾರವು ಬೆಲೆ ಹೊಂದಾಣಿಕೆ ಸಂಬಂಧಪಟ್ಟಂತೆ ಟೆಂಡರ್‌ಗೆ ಹಾಕಲಾದ ಕಾಮಗಾರಿಗಳ ಅಂದಾಜು ವೆಚ್ಚ ₹ 100 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಮತ್ತು ಪೂರ್ಣಗೊಂಡ ಅದಧಿ 12 ತಿಂಗಳು ಅಥವಾ ಹೆಚ್ಚಿನ ಪ್ರಕರಣಗಳಿಗೆ ಅನ್ವಯವಾಗುವಂತೆ ಆದೇಶವನ್ನು ಹೊರಡಿಸಿತು (ನವೆಂಬರ್ 2004). ಇದಲ್ಲದೆ, ಕರ್ನಾಟಕ ಸರ್ಕಾರ 26 ಫೆಬ್ರವರಿ 2016 ದಿನಾಂಕದ ತನ್ನ ಆದೇಶದ ಪ್ರಕಾರ ಬೆಲೆ ಹೊಂದಾಣಿಕೆಯನ್ನು ಲೆಕ್ಕಾಚಾರ ಮಾಡುವ ವಿಧಾನಗಳ ಬಗ್ಗೆ ಸ್ಪಷ್ಟೀಕರಣಗಳನ್ನು ನೀಡಿದೆ. ಕಾಮಗಾರಿಯ ನಿರ್ದಿಷ್ಟ ಕಾಂಪೊನೆಂಟ್‌ಗೆ ಮೂಲ ಸೂಚ್ಯಂಕವನ್ನು ನಿರ್ಧರಿಸಲು, ಟೆಂಡರ್ ತೆರೆಯುವ ಕ್ಯಾಲೆಂಡರ್ ತಿಂಗಳ ಹಿಂದಿನ ಸತತ ಮೂರು ಕ್ಯಾಲೆಂಡರ್ ತಿಂಗಳುಗಳವರೆಗೆ ಹೇಳಲಾದ ಕಾಂಪೊನೆಂಟ್‌ಗೆ ಅಖಿಲ ಭಾರತ ಸಗಟು ಬೆಲೆ ಸೂಚ್ಯಂಕ¹⁰⁶ ಮೌಲ್ಯದ ಸರಾಸರಿಯನ್ನು ಪರಿಗಣಿಸಬೇಕು ಎಂದು ಆದೇಶವು ಸೂಚಿಸಿದೆ.

ಅಂದಾಜು ₹209.80 ಕೋಟಿ (ಜಿಎಸ್‌ಟಿ ಹೊರತುಪಡಿಸಿ) ಮೊತ್ತದ ಕಾಮಗಾರಿಯಲ್ಲಿ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿರುವ ಕೆರೆಗಳಿಗೆ ನೀರು ತುಂಬಿಸಲು “ಸರ್ವೆ, ತನಿಖೆ, ವಿನ್ಯಾಸ, ಪೂರೈಕೆ, ಸ್ಥಾಪನೆ, ಪರೀಕ್ಷೆ ಇತ್ಯಾದಿ ಕಾರ್ಯಗಳಿಗಾಗಿ ಸಣ್ಣ ನೀರಾವರಿ ಇಲಾಖೆ, ತುಮಕೂರು ಜಿಲ್ಲೆ” ವಿಭಾಗದ (ವಿಭಾಗ) ಕಾರ್ಯನಿರ್ವಾಹಕ ಅಭಿಯಂತರರು (ಇಇ) ಟೆಂಡರ್‌ಗಳನ್ನು ಆಹ್ವಾನಿಸಿದ್ದಾರೆ (ಫೆಬ್ರವರಿ 2021). ಬಿಡ್‌ಗಳನ್ನು ಮಾರ್ಚ್ 2021 ರಲ್ಲಿ ತೆರೆಯಲಾಯಿತು ಮತ್ತು ಟೆಂಡರ್ ಪ್ರಕ್ರಿಯೆಯ ನಂತರ, ಕೆಲಸವನ್ನು ಮೇ ಶ್ರೀ. ಎಸ್., ಎಸ್.ಇ.ಎಂ-ಎ.ಎಸ್.ಆರ್(ಜಂಟಿ ವೆಂಚರ್), ಬೆಂಗಳೂರು

¹⁰⁵ 11.10+5.45+2.28 = ₹ 18.83 crore

¹⁰⁶ ಲೇಬರ್ ಬ್ಯೂರೋ, ಕಾರ್ಮಿಕ ಸಚಿವಾಲಯ, ಭಾರತ ಸರ್ಕಾರ (ಕಾಮಗಾರಿ ಕಾರ್ಮಿಕ ಕಾಂಪೊನೆಂಟ್‌ಗಾಗಿ) ಮತ್ತು ಆರ್ಥಿಕ ಸಲಹೆಗಾರರ ಕಛೇರಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, ಭಾರತ ಸರ್ಕಾರ (ಕಾಮಗಾರಿಯ ಇತರ ಕಾಂಪೊನೆಂಟ್‌ಗಳಾದ ಸಿಮೆಂಟ್, ಸ್ಟೀಲ್, ಬಿಟುಮೆನ್, ಪ್ಲಾಂಟ್ ಮತ್ತು ಯಂತ್ರೋಪಕರಣಗಳ ಬಿಡಿಭಾಗಗಳು ಮತ್ತು ಇತರ ವಸ್ತುಗಳು)

(ಗುತ್ತಿಗೆದಾರ) ರವರಿಗೆ ಒಪ್ಪಂದದ ಬೆಲೆ ₹276.64 ಕೋಟಿಗೆ (ಜಿಎಸ್‌ಟಿ ಹೊರತುಪಡಿಸಿ) ನೀಡಲಾಯಿತು. ಗುತ್ತಿಗೆದಾರರೊಂದಿಗೆ 17 ಜೂನ್ 2021 ರಂದು ಒಪ್ಪಂದವನ್ನು ಕಾರ್ಯಗತಗೊಳಿಸಿ, 30 ತಿಂಗಳ ಒಳಗೆ ಪೂರ್ಣಗೊಳಿಸುವ ಅವಧಿಯೊಂದಿಗೆ, ಅಂದರೆ 16 ಡಿಸೆಂಬರ್ 2023 ರೊಳಗೆ ಪೂರ್ಣಗೊಳಿಸಲು ಷರತ್ತು ವಿಧಿಸಲಾಗಿತ್ತು. ಮಾರ್ಚ್ 2023 ರಂತೆ ಕಾಮಗಾರಿಯು ಪ್ರಗತಿಯಲ್ಲಿದೆ ಮತ್ತು ವಿಭಾಗವು ₹194.59 ಕೋಟಿ ಮೊತ್ತವನ್ನು ಗುತ್ತಿಗೆದಾರರಿಗೆ (ಜಿಎಸ್‌ಟಿ ಸೇರಿದಂತೆ ಮತ್ತು ಬೆಲೆ ಹೊಂದಾಣಿಕೆಯನ್ನು ಹೊರತುಪಡಿಸಿ) ಪಾವತಿಸಿದೆ (ಮಾರ್ಚ್ 2023).

ವಿಭಾಗದ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ (ನವೆಂಬರ್ 2023), ಒಪ್ಪಂದದಲ್ಲಿ ಸೂಚಿಸಲಾದ ತತ್ವಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ಕಾರ್ಮಿಕ ಮತ್ತು ಸಾಮಗ್ರಿಗಳ¹⁰⁷ ವೆಚ್ಚದಲ್ಲಿನ ಬದಲಾವಣೆಯಾದಲ್ಲಿ ಬೆಲೆ ಹೊಂದಾಣಿಕೆಗಾಗಿ ಒಪ್ಪಂದದ ಷರತ್ತು 40 ಅನ್ನು ಒದಗಿಸಲಾಗಿದೆ ಎಂದು ಲೆಕ್ಕಪರಿಶೋಧನೆ ಗಮನಿಸಿದೆ. ಆದಾಗ್ಯೂ, ಬೆಲೆ ಹೊಂದಾಣಿಕೆಯ ಲೆಕ್ಕಾಚಾರದ ತತ್ವಗಳು/ಸೂತ್ರಗಳನ್ನು ಒಪ್ಪಂದದ ದತ್ತಾಂಶದಲ್ಲಿ ಅಳವಡಿಸಲಾಗಿಲ್ಲ. ನಿರ್ದಿಷ್ಟ ಒಪ್ಪಂದದ ಷರತ್ತುಗಳ ಅನುಪಸ್ಥಿತಿಯಲ್ಲಿ, ಅನ್ವಯವಾಗುವ ಸರ್ಕಾರಿ ಆದೇಶಗಳು/ಸ್ಪಷ್ಟೀಕರಣಗಳ ಪ್ರಕಾರ ಬೆಲೆ ಹೊಂದಾಣಿಕೆಯನ್ನು ಕ್ರಮಬದ್ಧಪಡಿಸಬೇಕು.

ವಿಭಾಗವು, ಫೆಬ್ರವರಿ 2023 ರವರೆಗೆ, ಗುತ್ತಿಗೆದಾರರು ನಿರ್ವಹಿಸಿದ ಕಾಮಗಾರಿಗಾಗಿ ಆರು ಬೆಲೆ ಹೊಂದಾಣಿಕೆ ಬಿಲ್‌ಗಳನ್ನು ಅಂಗೀಕರಿಸಿತು ಮತ್ತು ಬೆಲೆ ಹೊಂದಾಣಿಕೆಗಾಗಿ ₹ 23.01 ಕೋಟಿ ಮೊತ್ತವನ್ನು ಪಾವತಿಸಲಾಯಿತು (ಮಾರ್ಚ್ 2023). ವಿಭಾಗವು ಕಾಮಗಾರಿಗಾಗಿ ವಿವಿಧ ಕಾಂಪೋನೆಂಟ್‌ಗಳ ಬೆಲೆ ಹೊಂದಾಣಿಕೆಯನ್ನು ಕ್ರಮಬದ್ಧಪಡಿಸುವಾಗ, ಡಿಸೆಂಬರ್ 2020 ರ ತಿಂಗಳ ಸಗಟು ಬೆಲೆ ಸೂಚ್ಯಂಕ¹⁰⁸ ಮೌಲ್ಯವನ್ನು ಮೂಲ ಸೂಚ್ಯಂಕವಾಗಿ ಅಳವಡಿಸಿಕೊಂಡಿತು. ಇದು ಟೆಂಡರ್ ತೆರೆಯುವ ತಿಂಗಳ ಹಿಂದಿನ ಮೂರು ಕ್ಯಾಲೆಂಡರ್ ತಿಂಗಳ ಸರಾಸರಿ ಸಗಟು ಬೆಲೆ ಸೂಚ್ಯಂಕವನ್ನು ಮೂಲ ಸೂಚ್ಯಂಕವಾಗಿ ಅಳವಡಿಸಿಕೊಳ್ಳಬೇಕೆಂಬ ಸರ್ಕಾರಿ ಆದೇಶಕ್ಕೆ ವಿರುದ್ಧವಾಗಿದೆ. ಮೂಲ ಸೂಚ್ಯಂಕವನ್ನು ಲೆಕ್ಕಾಚಾರ ಮಾಡಲು ಹಣಕಾಸಿನ ಬಿಡ್ ಅಥವಾ ತಾಂತ್ರಿಕ ಬಿಡ್ ತೆರೆಯುವ ದಿನಾಂಕವನ್ನು ಅಳವಡಿಸಿಕೊಳ್ಳಬೇಕೆಂದು ಸರ್ಕಾರದ ಆದೇಶವು ನಿರ್ದಿಷ್ಟಪಡಿಸಿದ ಕಾರಣ, ಸಂಪ್ರದಾಯವಾದಿ ಆಧಾರದ ಮೇಲೆ ಲೆಕ್ಕಪರಿಶೋಧನೆ ತಾಂತ್ರಿಕ ಬಿಡ್ ತೆರೆಯುವ ದಿನಾಂಕ ಅಂದರೆ ಮಾರ್ಚ್ 15, 2021ನ್ನು ಅಳವಡಿಸಿಕೊಂಡಿದೆ. ಮೂಲ ಸೂಚ್ಯಂಕವನ್ನು ಹಿಂದಿನ ಮೂರು ತಿಂಗಳ ಸರಾಸರಿ ಬೆಲೆ ಸೂಚ್ಯಂಕ ಡಿಸೆಂಬರ್ 2020, ಜನವರಿ 2021 ಮತ್ತು ಫೆಬ್ರವರಿ 2021ರ ಸರಾಸರಿ ಮೇಲೆ ಲೆಕ್ಕಹಾಕಲಾಗಿದೆ.

ಕಾಮಗಾರಿಯ ಟೆಂಡರ್ ತೆರೆಯುವ ತಿಂಗಳ ಹಿಂದಿನ ಮೂರು ಕ್ಯಾಲೆಂಡರ್ ತಿಂಗಳುಗಳಿಗೆ ಸಗಟು ಬೆಲೆ ಸೂಚ್ಯಂಕದ ಸರಾಸರಿ ಮೌಲ್ಯವನ್ನು ಅಳವಡಿಸಿಕೊಂಡು ಗುತ್ತಿಗೆದಾರರಿಗೆ ಪಾವತಿಸಬೇಕಾದ ಬೆಲೆ ಹೊಂದಾಣಿಕೆಯನ್ನು ಲೆಕ್ಕಪರಿಶೋಧನೆಯು ಮರು ಲೆಕ್ಕಾಚಾರ ಮಾಡಿದೆ ಮತ್ತು ಅದು ₹16.52¹⁰⁹ ಕೋಟಿಗಳು ಎಂದು ಗಮನಿಸಿದೆ. ಆದಾಗ್ಯೂ, ವಿಭಾಗವು ₹ 21.43 ಕೋಟಿಗಳ ಬೆಲೆ ಹೊಂದಾಣಿಕೆ ಪಾವತಿಯನ್ನು ಮಾಡಿತು ಮತ್ತು ಇದರ ಪರಿಣಾಮವಾಗಿ ಅನುಬಂಧ-46 ರಲ್ಲಿ ವಿವರಿಸಿದಂತೆ ಗುತ್ತಿಗೆದಾರರಿಗೆ ₹ 4.91 ಕೋಟಿ ಹೆಚ್ಚುವರಿ ಪಾವತಿಯಾಗಿದೆ.

ಇದನ್ನು ಸೂಚಿಸಿದ ನಂತರ, ಸರ್ಕಾರವು (ಜೂನ್ 2024) ಲೆಕ್ಕಪರಿಶೋಧನೆಯ ಅವಲೋಕನವನ್ನು ಅಂಗೀಕರಿಸಿತು ಮತ್ತು ಗುತ್ತಿಗೆದಾರರ ಭವಿಷ್ಯದ ಬಿಲ್‌ಗಳಿಂದ ಹೆಚ್ಚುವರಿ ಪಾವತಿಯನ್ನು ಮರುಪಡೆಯಲು ಒಪ್ಪಿಕೊಂಡಿತು.

ತಪ್ಪಾದ ಬೆಲೆ ಹೊಂದಾಣಿಕೆ ಕುರಿತು ಇದೇ ರೀತಿಯ ಅವಲೋಕನವನ್ನು ಪಿ.ಡಬ್ಲ್ಯೂ.ಯಲ್ಲಿಯೂ ಗಮನಿಸಲಾಗಿದೆ ಮತ್ತು ಈ ವರದಿಯ ಕಂಡಿಕೆ 3.4 ರಲ್ಲಿ ಹೊರತರಲಾಗಿದೆ.

¹⁰⁷ 1) ಸಿಮೆಂಟ್ -6 ಪ್ರತಿಶತ, 2) ಉಕ್ಕು -14 ಪ್ರತಿಶತ, 3) ಹಾಟ್ ಕಾಯಿಲ್ಡ್ & ರೋಲರ್ ಶೀಟ್‌ಗಳು -40 ಪ್ರತಿಶತ 4) ಎಲ್ಲಾ ಸರಕುಗಳು -10 ಪ್ರತಿಶತ, 5) ಸ್ಥಾವರ & ಯಂತ್ರೋಪಕರಣಗಳು -10 ಪ್ರತಿಶತ, 6) ಕಾರ್ಮಿಕರು - 10 ಪ್ರತಿಶತ 7) ಇಂಧನ ಮತ್ತು ಲಾಬ್ರಿಕಂಟ್‌ಗಳು -10 ಪ್ರತಿಶತ.

¹⁰⁸ ಇಂಧನ ಮತ್ತು ಲಾಬ್ರಿಕಂಟ್‌ಗಳ ಘಟಕವನ್ನು ಹೊರತುಪಡಿಸಿ, ಉಳಿದ ಆರು ಘಟಕಗಳು.

¹⁰⁹ ಇಂಧನ ಮತ್ತು ಲಾಬ್ರಿಕಂಟ್ ಕಾಂಪೋನೆಂಟ್ ನ್ನು ಹೊರತುಪಡಿಸಿ, ಉಳಿದ ಆರು ಕಾಂಪೋನೆಂಟ್.

ಶಿಫಾರಸ್ಸು 16: ಗುತ್ತಿಗೆದಾರರಿಗೆ ಪಾವತಿಸಿದ ಹೆಚ್ಚುವರಿ ಮೊತ್ತವನ್ನು ವಸೂಲಿ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಮತ್ತು ಬೆಲೆ ಹೊಂದಾಣಿಕೆ ಪಾವತಿಗಳನ್ನು ಕ್ರಮಬದ್ಧಪಡಿಸುವ ಸರ್ಕಾರದ ಸೂಚನೆಗಳನ್ನು ಸೂಕ್ತವಾಗಿ ಪಾಲಿಸುವಂತೆ ಎಲ್ಲಾ ವಿಭಾಗಗಳಿಗೆ ನಿರ್ದೇಶನ ನೀಡಬೇಕು. ಬೆಲೆ ಹೊಂದಾಣಿಕೆ ಲೆಕ್ಕಾಚಾರದಲ್ಲಿ ಮೂಲ ಸೂಚ್ಯಂಕವನ್ನು ಅರಿಯಲು ಹಿಂದಿನ ಮೂರು ತಿಂಗಳ ಲೆಕ್ಕಾಚಾರಕ್ಕಾಗಿ ತಾಂತ್ರಿಕ ಬಿಡ್ ತೆರೆಯುವ ದಿನಾಂಕವನ್ನು ಅಳವಡಿಸಿಕೊಳ್ಳುವ ಬಗ್ಗೆ ಸರ್ಕಾರ ಸ್ಪಷ್ಟೀಕರಣವನ್ನು ನೀಡಬೇಕು.

3.9 ಭಂಡಾರ ನಿರ್ಮಾಣದಲ್ಲಿ ನಿಷ್ಪ್ರಯೋಜಕ ಖರ್ಚು

ಗುತ್ತಿಗೆ ಮುಕ್ತಾಯದಲ್ಲಿ ಅನಗತ್ಯ ವಿಳಂಬ ಮತ್ತು ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಇಲಾಖೆಯು ನಿಷ್ಕ್ರಿಯತೆ ತೋರಿದ್ದರಿಂದ ಬಿಳಿಯಲ್ಲಿ ಭಂಡಾರದ ಅಪೂರ್ಣ ನಿರ್ಮಾಣಕ್ಕಾದ ಖರ್ಚು ₹79.69 ಲಕ್ಷ ನಿಷ್ಪ್ರಯೋಜಕವಾಯಿತು.

ಕೃಷಿಗಾಗಿ ನೀರು ಸಂಗ್ರಹಿಸುವ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ "ಉತ್ತರ ಕನ್ನಡ ಜಿಲ್ಲೆಯ ಬಿಳಿಯಲ್ಲಿ ಅಫನಾಶಿನಿ ನದಿಗೆ ಅಡ್ಡಲಾಗಿ ಭಂಡಾರವನ್ನು¹¹⁰ ನಿರ್ಮಿಸುವ" ಕಾಮಗಾರಿಗೆ ಕರ್ನಾಟಕ ಸರ್ಕಾರವು ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ (ಡಿಸೆಂಬರ್ 2017). ಕಾರ್ಯಾನಿರ್ವಾಹಕ ಅಭ್ಯಯಂತರರು, ಸಣ್ಣ ನೀರಾವರಿ ಇಲಾಖೆ (ಎಂಐಡಿ), ಹಳಿಯಾಳ (ವಿಭಾಗ)ರವರು ಮೇಲ್ಕಂಡ ಕಾಮಗಾರಿಗೆ ಅಂದಾಜು ₹ 1.98 ಕೋಟಿ ವೆಚ್ಚದಲ್ಲಿ ಟೆಂಡರ್‌ಗಳನ್ನು ಆಹ್ವಾನಿಸಿದೆ (ಫೆಬ್ರವರಿ 2018). ನಿಗದಿತ ಟೆಂಡರ್ ಪ್ರಕ್ರಿಯೆಯ ನಂತರ ಕಾಮಗಾರಿಯನ್ನು ಗುತ್ತಿಗೆದಾರರಿಗೆ¹¹¹ ₹ 2.08 ಕೋಟಿ ಬೆಲೆಯಲ್ಲಿ 11 ತಿಂಗಳಲ್ಲಿ (17 ಜೂನ್ 2019 ರೊಳಗೆ) ಪೂರ್ಣಗೊಳಿಸುವ ನಿಗದಿತ ಅವಧಿಯೊಂದಿಗೆ ನೀಡಲಾಯಿತು (ಜುಲೈ 2018).

ವಿಭಾಗದ ದಾಖಲೆಗಳ ಲೆಕ್ಕಪರಿಶೋಧನೆಯು (ಸೆಪ್ಟೆಂಬರ್ 2023), ಒಪ್ಪಂದದ ಷರತ್ತು 49.1 ರ ಪ್ರಕಾರ, ಗುತ್ತಿಗೆದಾರನು ಒಪ್ಪಂದದ ಮೂಲಭೂತ ಉಲ್ಲಂಘನೆಯನ್ನು ಉಂಟುಮಾಡಿದರೆ, ಉದ್ಯೋಗದಾತನು ಒಪ್ಪಂದವನ್ನು ಕೊನೆಗೊಳಿಸಬಹುದು ಎಂದು ತಿಳಿಸಿತು. ಷರತ್ತು 49.2(ಎ) ಪ್ರಕಾರ ಒಪ್ಪಂದದ ಮೂಲಭೂತ ಉಲ್ಲಂಘನೆಗಳು ಈ ಕೆಳಗಿನವುಗಳನ್ನು ಒಳಗೊಂಡಿರುತ್ತವೆ ಆದರೆ ಅವುಗಳಿಗೆ ಸೀಮಿತವಾಗಿರಬಾರದು: "ಪ್ರಸ್ತುತ ಪ್ರೋಗ್ರಾಂನಲ್ಲಿ ಯಾವುದೇ ನಿಲುಗಡೆಯನ್ನು ತೋರಿಸದಿದ್ದಾಗ ಗುತ್ತಿಗೆದಾರನು 45 ದಿನಗಳವರೆಗೆ ಕೆಲಸವನ್ನು ನಿಲ್ಲಿಸುತ್ತಾನೆ ಮತ್ತು ನಿಲುಗಡೆಯನ್ನು ಉದ್ಯೋಗದಾತರು ಅಧಿಕೃತಗೊಳಿಸಿರುವುದಿಲ್ಲ".

ಮೊದಲಿನಿಂದಲೇ ಕಾಮಗಾರಿಯನ್ನು ಪ್ರಾರಂಭಿಸಲು ಗುತ್ತಿಗೆದಾರನು ಆಸಕ್ತಿ ತೋರಿಸದಿರುವುದನ್ನು ಲೆಕ್ಕಪರಿಶೋಧನೆ ಗಮನಿಸಿದೆ. ವಿಭಾಗದಿಂದ ನೋಟೀಸ್ ಬಂದ (ಡಿಸೆಂಬರ್ 2018) ನಂತರ ಗುತ್ತಿಗೆದಾರರು ಜನವರಿ 2019 ರಲ್ಲಿ ತಡವಾಗಿ ಕೆಲಸವನ್ನು ಪ್ರಾರಂಭಿಸಿದರು. ಗುತ್ತಿಗೆದಾರರು ಜೂನ್ 2019 ರ ವೇಳೆಗೆ ಅಡಿಪಾಯ ಹಂತದವರೆಗೆ ಕೆಲಸವನ್ನು ನಿರ್ವಹಿಸಿದ್ದಾರೆ ಮತ್ತು ಗುರಿಯ 100 ರಷ್ಟು (₹ 2.08 ಕೋಟಿ) ಮೈಲಿಗಲ್ಲು ವಿರುದ್ಧ ₹ 0.80 ಕೋಟಿ (ಜುಲೈ 2019) ಆರ್ಥಿಕ ಪ್ರಗತಿಯನ್ನು ಸಾಧಿಸಿದ್ದಾರೆ. ಅದರ ನಂತರ, ಗುತ್ತಿಗೆದಾರರು ಕೆಲಸವನ್ನು ಸ್ಥಗಿತಗೊಳಿಸಿದರು ಮತ್ತು ಇಲ್ಲಿಯವರೆಗೆ (ಡಿಸೆಂಬರ್ 2023) ಯಾವುದೇ ಆರ್ಥಿಕ/ಭೌತಿಕ ಪ್ರಗತಿ ಕಂಡುಬಂದಿಲ್ಲ.

ಸಹಾಯಕ ಕಾರ್ಯಾನಿರ್ವಾಹಕ ಅಭ್ಯಯಂತರರು, ಸಿಸಿಫಿ ಉಪ-ವಿಭಾಗ, ಎಂ.ಐ.ಡಿ (ಎ.ಇ.ಇ) ಅವರು ಕೆಲಸದಲ್ಲಿನ ಪ್ರಗತಿಯ ಕೊರತೆಯನ್ನು ಗಮನಿಸಿದರು ಮತ್ತು ಕೆಲಸವನ್ನು ಪುನರಾರಂಭಿಸಲು

¹¹⁰ ಸಣ್ಣ ವೆಂಟೆಡ್ ಅಣೆಕಟ್ಟು

¹¹¹ ಮೇ. ಶ್ರೀ ಬಿ ಧನುಷ್ ಶ್ರೀನಿವಾಸ್

ಗುತ್ತಿಗೆದಾರರಿಗೆ ನೋಟಿಸ್ ನೀಡಿದರು (ಫೆಬ್ರವರಿ 2021 ರಿಂದ ಜುಲೈ 2021), ಆದರೆ ಗುತ್ತಿಗೆದಾರರು ಕೆಲಸ ಮರುಪ್ರಾರಂಭಿಸಲು ಯಾವುದೇ ಆಸಕ್ತಿ ತೋರಿಸಲಿಲ್ಲ. ಆದ್ದರಿಂದ, ವಿಭಾಗವು ಮುಖ್ಯ ಅಭ್ಯಂತರರು (ಸಿ.ಇ), ಎಂ.ಐ.ಡಿ, ಉತ್ತರ ವಲಯಕ್ಕೆ ಒಪ್ಪಂದವನ್ನು ಮುಕ್ತಾಯಗೊಳಿಸಲು ಪ್ರಸ್ತಾಪಿಸಿತು (ಅಕ್ಟೋಬರ್ 2021) ಅನುಮೋದನೆಯು ಬಂದ (ಫೆಬ್ರವರಿ 2022) ನಂತರ, ಒಪ್ಪಂದ/ಟೆಂಡರ್‌ನ ಷರತ್ತು 49.2 ರ ಅಡಿಯಲ್ಲಿ ಮೂಲ ಗುತ್ತಿಗೆದಾರನ ಆರ್ಥಿಕ ಹೊಣೆಗಾರಿಕೆಯಂತೆ ಒಪ್ಪಂದವನ್ನು ವಿಭಾಗವು ಮುಕ್ತಾಯಗೊಳಿಸಿತು (ಮೇ 2022).

ಲೆಕ್ಕಪರಿಶೋಧನೆಯಲ್ಲಿ ಈ ಕೆಳಗಿನವುಗಳನ್ನು ಗಮನಿಸಲಾಗಿದೆ.

- ಒಪ್ಪಂದದ ಷರತ್ತು 49 ರ ಪ್ರಕಾರ, ಗುತ್ತಿಗೆದಾರರು 45 ದಿನಗಳವರೆಗೆ ಅನಧಿಕೃತವಾಗಿ ಕೆಲಸವನ್ನು ನಿಲ್ಲಿಸಿದ ಸಂದರ್ಭದಲ್ಲಿ ವಿಭಾಗವು ಒಪ್ಪಂದವನ್ನು ಮುಕ್ತಾಯಗೊಳಿಸಬೇಕಾಗಿತ್ತು. ಜೂನ್ 2019 ರಿಂದ ಕಾಮಗಾರಿಯಲ್ಲಿನ ಪ್ರಗತಿಯ ಕೊರತೆಯನ್ನು ಗಮನಿಸಿದರೂ, ವಿಭಾಗವು 28 ತಿಂಗಳ ವಿಳಂಬದ ನಂತರ ಅಕ್ಟೋಬರ್ 2021 ರಲ್ಲಿ ಮಾತ್ರ ಒಪ್ಪಂದವನ್ನು ಮುಕ್ತಾಯಗೊಳಿಸಲು ಪ್ರಸ್ತಾಪಿಸಿದೆ. ವಿಭಾಗವು ಒಪ್ಪಂದವನ್ನು ಮುಕ್ತಾಯಗೊಳಿಸುವಲ್ಲಿನ ಅತಿಯಾದ ವಿಳಂಬಕ್ಕೆ ಸಮರ್ಥನೆ ಇಲ್ಲ, ಏಕೆಂದರೆ ಕಾಮಗಾರಿಗಳ ಪ್ರಗತಿಯು ಒಪ್ಪಿದ ವೇಳಾಪಟ್ಟಿಯಂತೆ ಇರಲಿಲ್ಲ ಮತ್ತು ಗುತ್ತಿಗೆದಾರನು ಪ್ರಾರಂಭದಿಂದಲೂ ಭೌತಿಕ ಮೈಲಿಗಲ್ಲುಗಳನ್ನು ತಲುಪಲು ವಿಫಲವಾಗಿದ್ದರೂ, ಕೆಲಸವನ್ನು ಪುನರಾರಂಭಿಸಲು ಇಚ್ಛೆ ತೋರಿಸಲಿಲ್ಲ.
- ವಿಭಾಗವು ಮೇ 2022 ರಲ್ಲಿ ಒಪ್ಪಂದವನ್ನು ಮುಕ್ತಾಯಗೊಳಿಸಿದ್ದರೂ ಸಹ, ಒಪ್ಪಂದದ ಮುಕ್ತಾಯದಿಂದ 18 ತಿಂಗಳ ನಂತರವೂ ಬಾಕಿ ಕಾಮಗಾರಿಯನ್ನು ಮೌಲ್ಯಮಾಪನ ಮಾಡಲು ಮತ್ತು ಕಾಮಗಾರಿಗಳನ್ನು ಪೂರ್ಣಗೊಳಿಸಲು ಹೊಸ ಟೆಂಡರ್ ಆಹ್ವಾನಿಸಲು ಇಲ್ಲಿಯವರೆಗೆ (ಡಿಸೆಂಬರ್ 2023) ಯಾವುದೇ ಪ್ರಯತ್ನಗಳನ್ನು ಮಾಡಿಲ್ಲ. ಅಲ್ಲದೆ, ಅರ್ನೇಸ್ಟ್ ಮನಿ ರೇವೆನಿ, ಭದ್ರತಾ ರೇವೆನಿ ಅಥವಾ ಪಾವತಿಸಬೇಕಾದ ಯಾವುದೇ ಇತರ ಬಿಲ್‌ಗಳಿಂದ ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಾಕಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ವಿಭಾಗ ವಿಫಲವಾಗಿದೆ. 15 ಫೆಬ್ರವರಿ 2022 ರಂದು ಸಿ.ಇ, ಉತ್ತರ ವಲಯದಿಂದ ಒಪ್ಪಂದದ ಮುಕ್ತಾಯವನ್ನು ಅನುಮೋದಿಸಿದರೂ, 19 ಫೆಬ್ರವರಿ 2022 ರಂದು ಮುಕ್ತಾಯಗೊಂಡ ಗುತ್ತಿಗೆದಾರರ ಲಭ್ಯವಿರುವ ₹10.41 ಲಕ್ಷದ ಬ್ಯಾಂಕ್ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಲು/ನವೀಕರಿಸಲು ವಿಭಾಗವು ಸಕಾಲಿಕ ಕ್ರಮವನ್ನು ತೆಗೆದುಕೊಳ್ಳಲು ವಿಫಲವಾಗಿದೆ.

ಎ.ಇ.ಇ ಜೊತೆಗೆ ಲೆಕ್ಕಪರಿಶೋಧನೆಯ ತಂಡವು 14 ಸೆಪ್ಟೆಂಬರ್ 2023 ರಂದು ಸ್ಥಳ ಪರಿಶೀಲನೆಯನ್ನು ನಡೆಸಿತು. ಭೇಟಿಯ ಸಮಯದಲ್ಲಿ, ಅಡಿಪಾಯದ ರಚನೆಯನ್ನು ಗಮನಿಸದೆ ಬಿಡಲಾಗಿದೆ ಹಾಗೂ ಪ್ರಕೃತಿಯ ವಿಕೂಪದಿಂದ ರಕ್ಷಿಸಲು ಯಾವುದೇ ಮುಂದಿನ ಕ್ರಮವನ್ನು ಕೈಗೊಳ್ಳಲಾಗಿಲ್ಲ ಎಂದು ಲೆಕ್ಕಪರಿಶೋಧನೆಯು ಗಮನಿಸಿದೆ.

ಗುತ್ತಿಗೆಯನ್ನು ಸಕಾಲದಲ್ಲಿ ಮುಕ್ತಾಯಗೊಳಿಸುವಲ್ಲಿ ಮತ್ತು ಹೊಸ ಟೆಂಡರ್ ಕರೆದು ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸುವಲ್ಲಿ ವಿಭಾಗವು ವಿಫಲವಾದ ಕಾರಣ ಕಳೆದ ನಾಲ್ಕು ವರ್ಷಗಳಿಂದ ₹ 79.69 ಲಕ್ಷ ವೆಚ್ಚವು ಫಲಪ್ರದವಾಗದೆ, ಕುಡಿಯುವ ಮತ್ತು ನೀರಾವರಿ ಉದ್ದೇಶಗಳಿಗಾಗಿ ನೀರು ಒದಗಿಸುವ ಉದ್ದೇಶಿತ ಉದ್ದೇಶವು ವಿಫಲವಾಗಿದೆ.

ರೈತರ ಆಕ್ಷೇಪಣೆಯಿಂದಾಗಿ ಕಾಮಗಾರಿಯನ್ನು ಪುನರಾರಂಭಿಸಲು ಮರು ಟೆಂಡರ್‌ನಲ್ಲಿ ವಿಳಂಬವಾಗಿಯಿತು, ಎಂದು ಸರ್ಕಾರವು (ಮಾರ್ಚ್ 2024) ಉತ್ತರಿಸಿತು. 2023-24 ರ ದರದ ಪ್ರಸ್ತುತ ವೇಳಾಪಟ್ಟಿಯಂತೆ ₹ 2.28 ಕೋಟಿ ಅಂದಾಜು ಮಾಡಲಾದ ಬಾಕಿ ಕಾಮಗಾರಿಗಳಿಗೆ ಹೊಸದಾಗಿ ಟೆಂಡರ್‌ಗಳನ್ನು ಕರೆಯಲಾಗುವುದು ಎಂದು ಉತ್ತರಿಸಲಾಯಿತು. ಟೆಂಡರ್ ಅನ್ನು ಅಂತಿಮಗೊಳಿಸಿದ ನಂತರ, ಮೂಲ ಗುತ್ತಿಗೆದಾರರಿಂದ ವಸೂಲಿ ಮಾಡಬೇಕಾದ ಮೊತ್ತವನ್ನು ನಿರ್ಣಯಿಸಲಾಗುತ್ತದೆ ಮತ್ತು ಪಾವತಿಸಬೇಕಾದ ಯಾವುದೇ ಮೊತ್ತದಿಂದ ಅಥವಾ ಇತರ ಇಲಾಖೆಗಳಲ್ಲಿ ತೆಗೆದುಕೊಳ್ಳಲಾದ ಕೆಲಸಗಳಿಂದ ಕಡಿತಗೊಳಿಸಲಾಗುತ್ತದೆ.

ಕಾಮಗಾರಿಯನ್ನು ಪ್ರಾರಂಭಿಸುವಲ್ಲಿ ಗುತ್ತಿಗೆದಾರರ ಆಸಕ್ತಿಯ ಕೊರತೆಯನ್ನು ಎದುರಿಸಿದಾಗ

ಒಪ್ಪಂದವನ್ನು ಅಂತ್ಯಗೊಳಿಸಲು ಅಗತ್ಯ ಕ್ರಮವನ್ನು ತೆಗೆದುಕೊಳ್ಳಲು ವಿಭಾಗವು ನಿರ್ಲಕ್ಷಿಸಿರುವುದರಿಂದ ಉತ್ತರವನ್ನು ಸ್ವೀಕರಿಸಲಾಗುವುದಿಲ್ಲ. ವಿಭಾಗದ ಈ ನಿಷ್ಕೃತ್ಯತೆಯು, ಬ್ಯಾಂಕ್ ಗ್ಯಾರಂಟಿಯನ್ನು ಹಿಂತೆಗೆದುಕೊಳ್ಳದಿರುವುದು ಮತ್ತು ಅರ್ನೆಸ್ಟ್ ಮನಿ ಡೆಪಾಸಿಟ್ ಅನ್ನು ಮುಟ್ಟುಗೋಲು ಹಾಕಿಕೊಳ್ಳದಿರುವುದರಲ್ಲಿ ಸಂಯೋಜಿಸಲ್ಪಟ್ಟಿದೆ. ಭಂಡಾರವು ಅಪೂರ್ಣವಾಗಿರುವುದರಿಂದ, ಹಾನಿ ಮತ್ತು ಕ್ಷೀಣತೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ವೆಚ್ಚವು ಸಹ ಫಲಪ್ರದವಾಗಿಲ್ಲ. ಮರು ಟೆಂಡರ್ ಮಾಡುವಲ್ಲಿನ ವಿಳಂಬದಿಂದಾಗಿ ವೆಚ್ಚದ ಹೆಚ್ಚಳವನ್ನು ಮೂಲ ಗುತ್ತಿಗೆದಾರರು ಆಕ್ಷೇಪಿಸುವ ಅಪಾಯವನ್ನು ವಿಭಾಗವು ಎದುರಿಸುತ್ತದೆ ಹಾಗೂ ತಪ್ಪಿಸಬಹುದಾಗಿದ್ದ ಹೆಚ್ಚಿದ ವೆಚ್ಚವನ್ನು ಸರಕಾರವೇ ಭರಿಸಬೇಕಾಗುತ್ತದೆ.

ಶಿಫಾರಸ್ಸು 17: ಇಲಾಖೆಯು ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಕರ್ತವ್ಯಲೋಪ ಎಸಗಿದೆ, ಸರ್ಕಾರಕ್ಕೆ ನಷ್ಟವನ್ನುಂಟು ಮಾಡುವುದರ ಜೊತೆಗೆ, ವೆಚ್ಚ, ಸಮಯ ಮೀರಲು ಕಾರಣರಾದ ಅಧಿಕಾರಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸಬೇಕು.

ಬೆಂಗಳೂರು
ದಿನಾಂಕ

(ವಿಮಲೇಂದ್ರ. ಆ. ಪಟವರ್ಧನ್)
ಪ್ರಧಾನ ಮಹಾಲೇಖಾಪಾಲರು (ಲೆಕ್ಕಪರಿಶೋಧನೆ-II)
ಕರ್ನಾಟಕ

ಮೇಲುರುಜು ಮಾಡಲಾಗಿದೆ

ನವದೆಹಲಿ
ದಿನಾಂಕ

(ಕೆ. ಸಂಜಯ್ ಮೂರ್ತಿ)
ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೇಖಪರಿಶೋಧಕರು